

ಮರೀಚಿಕೆಯಾದ ಕನ್ನಡ ಪುಸ್ತಕಗಳ ಸಮಗ್ರ ಸೂಚಿ ಮತ್ತು ಸಂಗ್ರಹ

ಎಂ. ಎಸ್. ಶ್ರೀಧರ್

ವಿಳಾಸ: ಫ್ಲಾಟ್ ೨೨, ಅಂತರಿಕ್ಷ ಅಪಾರ್ಟ್‌ಮೆಂಟ್, ನಂ. ೧೦೧/ ೫, ೧೧ನೆ ಅಡ್ಡ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-೫೬೦೦೦೨ ; ದೂರವಾಣಿ: ೨೩೩೧೩೧೧೬/ ೯೮೪೫೬೨೯೪೨೪

email: mirllesridhar@gmail.com sridhar@isac.gov.in

ಸಾರಾಂಶ: ಈ ಹಿಂದೆ ಪ್ರಕಟವಾಗಿರುವ ಕನ್ನಡ ಪುಸ್ತಕಗಳ ಪೂರ್ವಾನ್ವಿತ ಸೂಚಿಯೂ ಇಲ್ಲದೆ, ಪ್ರತೀ ವರ್ಷ ಪ್ರಕಟವಾಗುವ ಕನ್ನಡ ಪುಸ್ತಕಗಳ ಸಮಗ್ರ ಅವಲೋಕನವೂ ಇಲ್ಲದೆ ಆಸಕ್ತರಿಗೆ ಕನ್ನಡ ಭಾಷೆಯಲ್ಲಿ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಯಾವುದೇ ಮಾಹಿತಿ ದೊರೆಯುತ್ತಿಲ್ಲದ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯ ಸಮಗ್ರ ಗ್ರಂಥಸೂಚಿಯ ಕೊರತೆ ಎದ್ದು ತೋರುತ್ತದೆ. ಈ ನಿಟ್ಟಿನಲ್ಲಿ ಈ ಹಿಂದೆ ಪ್ರೊ. ಕೆ ಎಸ್ ದೇಶಪಾಂಡೆಯವರ ನೇತೃತ್ವದಲ್ಲಿ ಮೈಸೂರು ವಿ ವಿ ಪ್ರಕಟಿಸಿರುವ ಕನ್ನಡ ಗ್ರಂಥಸೂಚಿ ಒಂದು ದಿಟ್ಟ ಪ್ರಯತ್ನ, ಆದರೆ ಈ ಯೋಜನೆ ಸೂಕ್ತವಾಗಿ ಮುಂದುವರೆಯಲಿಲ್ಲ. ಈ ದಿಶೆಯಲ್ಲಿ ನಡೆದ ಇತರ ಪ್ರಯತ್ನಗಳ ಸಾಧ್ಯಾಸಾಧ್ಯತೆಗಳನ್ನು ಲೇಖನ ಅವಲೋಕಿಸುತ್ತದೆ. ಈಗಾಗಲೇ ಅಮೇರಿಕಾದ ಲೈಬ್ರರಿ ಆಫ್ ಕಾಂಗ್ರೆಸ್, ಬ್ರಿಟನ್‌ನ ಬ್ರಿಟಿಷ್ ಗ್ರಂಥಾಲಯಗಳು ಕಲೆಹಾಕಿ ದೊರಕಿಸುತ್ತಿರುವ ಕನ್ನಡ ಪುಸ್ತಕಗಳ ಬಗೆಗಿನ ಮಾಹಿತಿಯ ಪ್ರಮಾಣ ಹಾಗೂ ಅಚ್ಚುಕಟ್ಟುತನಗಳೆರಡೂ ಅನುಕರಣೀಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಒಂದೆರಡು ವೆಬ್ ತಾಣಗಳಾದ ಗ್ರಂಥಸಂಪದ ಹಾಗೂ INFLIBNET ಬಗ್ಗೆ ಚರ್ಚಿಸುತ್ತಾ ಎದುರಾಗುವ ಸಂಪರ್ಕ, ತಂತ್ರಾಂಶ ಇನ್ನಿತರ ಸಮಸ್ಯೆಗಳನ್ನು ಬಳಕೆದಾರರ ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ. ಸಮಗ್ರ ಗ್ರಂಥಸೂಚಿ ಹಾಗೂ ಗ್ರಂಥಸಂಗ್ರಹಣೆಗಳ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಸಮಗ್ರ ಗ್ರಂಥಸೂಚಿಯಿಂದಾಚೆಗೆ ಇ-ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು, ಬೈಬ್ರಿ ಪುಸ್ತಕಗಳ ಚರ್ಚೆಗೆ ಹೆಚ್ಚು ಒತ್ತು ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ಸಮಗ್ರ ಗ್ರಂಥಸೂಚಿಯನ್ನೇ ಕ್ರೋಢೀಕರಿಸಲಾಗದೆ ಪುಸ್ತಕಗಳ ಪೂರ್ಣ ಪಠ್ಯವನ್ನು ದೊರಕಿಸುವ ಸಾಧ್ಯತೆ ಕಾಣುತ್ತಿಲ್ಲ. ಸಮಗ್ರ ಗ್ರಂಥಸೂಚಿ ಈ ಎಲ್ಲಾ ಯೋಜನೆಗಳ ಮೂಲಾಧಾರವಾದ್ದರಿಂದ ಹಾಗೂ ಪುಸ್ತಕಗಳನ್ನು ಕೇವಲ ಸ್ಕ್ಯಾನ್ ಮಾಡಿ ವಿದ್ಯುನ್ಮಾನ ಮಾಧ್ಯಮಕ್ಕೆ ಅಳವಡಿಸುವುದು ಜೀವಂತ ಇ-ಪುಸ್ತಕಗಳಷ್ಟು ಪರಿಣಾಮಕಾರಿಯಲ್ಲ, ಹಾಗೂ ಇಂತಹ ಕಳಪೆ ಪುಸ್ತಕಗಳ ಗಣಕೀಕರಣ ನಿರರ್ಥಕ ಪ್ರಯತ್ನಗಳೆನಿಸುತ್ತವೆ.

ಪ್ರಸ್ತಾವನೆ: ಒಮ್ಮೆಗೇ ಪೂರ್ಣ ಪಠ್ಯವನ್ನು ಸುಲಭದಲ್ಲಿ ನೇರವಾಗಿ ಕಂಪ್ಯೂಟರ್ ಪರದೆಯ ಮೇಲೆ ಎಲ್ಲಿಂದರಲ್ಲಿ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿರುವ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುದ್ರಿತ ಗ್ರಂಥಸೂಚಿಗಳೇಕೆ ಎಂದು ಮೂಗು ಮುರಿಯುವವರಿದ್ದಾರೆ. ಗ್ರಂಥಸೂಚಿ ಮತ್ತು ಅದರಲ್ಲಿ ಅಡಕವಾಗುವ ಪುಸ್ತಕವಿವರಗಳು (ಮಾಹಿತಿ ತಂತ್ರಜ್ಞರು ಕರೆಯುವ metadata) ಮುದ್ರಿತ ರೂಪದಲ್ಲೇ ಇರಬೇಕೆಂದೇನಿಲ್ಲ. ಅಲ್ಲದೆ ಓದುಗರು ಗ್ರಂಥಸೂಚಿ ಅಥವಾ ದತ್ತಾಂಶವನ್ನು ಪ್ರತ್ಯೇಕವಾಗಿ ಪರಿಶೀಲಿಸದೆಯೂ ನೇರ ಡಿಜಿಟಲ್ ಗ್ರಂಥಾಲಯವನ್ನು ಪ್ರವೇಶಿಸಿ ತಮಗೆ ಬೇಕೆನಿಸಿದ ಮಾಹಿತಿ ಅಥವಾ ಪುಸ್ತಕಗಳನ್ನು ಪಡೆಯುವ ಸಾಧ್ಯತೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಈ ಮಾಹಿತಿ ತಂತ್ರಜ್ಞಾನದ ಮಾಂತ್ರಿಕತೆಗೆ ಮಾರುಹೋದ ಕೆಲವರು ಅಲ್ಲಿಯೂ ಕೂಡ ಗ್ರಂಥಸೂಚಿಯಲ್ಲಿ ಬಳಸುವ ಮೂಲ ಪುಸ್ತಕ ವಿವರ ಅನಿವಾರ್ಯ ಎನ್ನುವುದನ್ನು ಮರೆಯುತ್ತಾರೆ. ಒಂದು ಡಿಜಿಟಲ್ ಗ್ರಂಥಾಲಯ ಎಂದಾಕ್ಷಣ ಗ್ರಂಥ ವಿವರ (bibliographical data) ಇಲ್ಲದೆಯೂ ನಡೆಯುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಿಗಿದೆ. ಇಂತಾಗಿ ಗ್ರಂಥಸೂಚಿಯ ಅಭಿವೃದ್ಧಿ ಗಣಕೀಕೃತ ಗ್ರಂಥಾಲಯಗಳು ಮತ್ತು ಡಿಜಿಟಲ್ ಗ್ರಂಥಾಲಯಗಳ ಸಂದರ್ಭಗಳಲ್ಲಿಯೂ ಅತ್ಯಾವಶ್ಯಕ ಎನ್ನುವುದನ್ನು ಮನಗಾಣಬೇಕಿದೆ. ಇಂಟರ್‌ನೆಟ್ (ವೆಬ್) ಒಂದು ಮಾಧ್ಯಮ. ಮಾಹಿತಿ ತಂತ್ರಜ್ಞಾನ ಒಂದು ಪರಿಕರ. ಮಾಧ್ಯಮಗಳು, ಮಾಹಿತಿ ತಂತ್ರಜ್ಞಾನ ಪರಿಕರಗಳು ಪೈಪೋಟಿಯಿಂದ ಬೆಳೆದು ಶೀಘ್ರ ಬದಲಾಗುತ್ತಿರುತ್ತವೆ. ಆದರೆ

ಸತ್ವಯುತ ಮಾಹಿತಿ ಈ ರೀತಿ ಬದಲಾದ ಮಾಧ್ಯಮ ಮತ್ತು ಪರಿಕರಗಳನ್ನು ಅಳವಡಿಸಿಕೊಂಡೇ ದೀರ್ಘಕಾಲ ಉಳಿಯುತ್ತವೆ. ಗ್ರಂಥಗಳ ವಿವರ ಪಡೆಯುವ ಕಾರ್ಯದಲ್ಲಿ ನಿಖರವಾದ ಸಂಪೂರ್ಣ ಮಾಹಿತಿಯೇ ಮುಖ್ಯವಾದದ್ದು. ಕಂಪ್ಯೂಟರ್ ಜ್ಞಾನವಿಲ್ಲದೆಯೂ ನಾವು ಎಲ್ಲ ಕನ್ನಡ ಪುಸ್ತಕಗಳ ಮಾಹಿತಿ ಸಂಗ್ರಹಿಸಿದ್ದೇ ಆದರೆ ಅದು ಅದ್ಭುತ ಕಾರ್ಯ. ಕಂಪ್ಯೂಟರಿಕರಣ ಮಾಹಿತಿಯನ್ನು ಅಕರ್ಷಕ, ಅನುಕೂಲಕರ ರೂಪದಲ್ಲಿ ಅಳವಡಿಸಿ ಪ್ರಸ್ತುತ ಪಡಿಸುವುದೇ ಹೊರತು ಮಾಹಿತಿ ಸಂಗ್ರಹಣೆಯಲ್ಲಿ ಪಾರಂಪರಿಕ ವಿಧಾನಗಳೇ ಕಾರ್ಯಸಾಧು. ಆದ್ದರಿಂದ ಕಂಪ್ಯೂಟರ್ ಅನಕ್ಷರತೆ ಮಾಹಿತಿ ಕ್ರೋಢೀಕರಣಕ್ಕೆ ತೊಡಕಾಗಬಾರದು.

ಸಂಶೋಧಕರಿಗೆ ಒಂದು ನಿರ್ದಿಷ್ಟ ಪುಸ್ತಕವಷ್ಟೇ ಅಲ್ಲದೆ ನಿರ್ದಿಷ್ಟ ಲೇಖನ ಮತ್ತು ನಿರ್ದಿಷ್ಟ ವಿಷಯದ ಬಗೆಗಿನ ಎಲ್ಲ ಪುಸ್ತಕ-ಲೇಖನಗಳ ಮಾಹಿತಿ ಮತ್ತು ಅವುಗಳು ದೊರೆಯುವ ಸಂಸ್ಥೆ/ ಗ್ರಂಥಾಲಯದ ಮಾಹಿತಿ ಬೇಕು. ಬರೀ ಸೂಚಿಯಲ್ಲಿ ಪುಸ್ತಕ/ಲೇಖನದ ವಿವರ ದೊರೆತರೆ ಸಾಲದಾದರೂ ಅದು ಬೇಕಾದ ಗ್ರಂಥ/ಮಾಹಿತಿಯತ್ತ ಸಾಗಲು ಒಂದು ಮುಖ್ಯ ಹೆಜ್ಜೆ. ಕರ್ನಾಟಕದ ಬಹಳಷ್ಟು ಗ್ರಂಥಾಲಯಗಳಲ್ಲಿ ಅದರಲ್ಲೂ ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ ಸಾವಿರಾರು ಕನ್ನಡ ಪುಸ್ತಕಗಳಿವೆ. ಆದರೆ ಅವುಗಳ ಸೂಚಿ ಲಭ್ಯವಿಲ್ಲ. ಇರುವ ಕೆಲವು ಸೂಚಿಗಳಲ್ಲಿ ಯಾವ ಪುಸ್ತಕ ಯಾವ ಗ್ರಂಥಾಲಯದಲ್ಲಿದೆ ಎಂದು ನಮೂದಿಸಿಲ್ಲ.

ಕನ್ನಡದಲ್ಲಿ ಇದುವರೆವಿಗೆ ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಪ್ರಕಟಿಸಿರುವ ಅಂದಾಜಿದ್ದು, ಪ್ರತಿ ವರ್ಷ 1500 ರಿಂದ 2000 ಶೀರ್ಷಿಕೆಗಳು ಸೇರ್ಪಡೆಯಾಗುತ್ತಿವೆ. ಹೆಚ್ಚಿನ ಪ್ರಕಾಶಕರು ಪುಸ್ತಕಗಳಲ್ಲಿ ISBN ನಮೂದಿಸುವುದಿಲ್ಲ ಮತ್ತು ಹಕ್ಕು ಕಾಯಿದೆ ಪ್ರತಿಗಳನ್ನು ನಿರ್ದಿಷ್ಟ (ರಾಷ್ಟ್ರ ಮತ್ತು ರಾಜ್ಯ) ಗ್ರಂಥಾಲಯಗಳಿಗೆ ತಲುಪಿಸುವುದಿಲ್ಲ. ಇದರಿಂದಾಗಿ ಸಮಗ್ರ ಗ್ರಂಥ ಸೂಚಿ ಮತ್ತು ಸಮಗ್ರ ಗ್ರಂಥ ಸಂಗ್ರಹಣೆಗೆ ಅವಶ್ಯವಾಗಿ ಬೇಕಾದ ಮೂಲಾಧಾರವೇ ಇಲ್ಲವಾಗಿ ತೊಡಕಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಸಮಗ್ರ ಗ್ರಂಥ ಸೂಚಿ ಮತ್ತು ಸಮಗ್ರ ಗ್ರಂಥ ಸಂಗ್ರಹ ಎರಡು ಬಹು ಮುಖ್ಯ/ ಗಂಭೀರ ಕೊರತೆಗಳು. ಸಮಗ್ರ ಕನ್ನಡ ಪುಸ್ತಕಗಳ ಗ್ರಂಥಸೂಚಿ ತಯಾರಿಕೆ ಮತ್ತು ಪ್ರಕಟಣೆ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆದ್ಯ ಕರ್ತವ್ಯವಾಗಬೇಕಿತ್ತು.

ಮೇಲೆ ತಿಳಿಸಿದ ಒಂದು ಲಕ್ಷ ಕನ್ನಡ ಪುಸ್ತಕಗಳ ಸಂಪೂರ್ಣ ವಿವರವನ್ನು ಮುಖಪುಟದ ಚಿತ್ರ, ಪರಿವಿಡಿಗಳೊಂದಿಗೆ ದತ್ತಾಂಶ ರೂಪದಲ್ಲಿ (ಶೋಧ ತಂತ್ರಾಂಶವನ್ನೂ ಅಳವಡಿಸಿ) ಒಂದೇ CD-ROM ನಲ್ಲಿ ಪ್ರಕಟಿಸಲು ಸಾಧ್ಯ. ಉದಾಹರಣೆಗೆ Books in print plus ಎಂಬ ಒಂದು CD-ROM ಸುಮಾರು ೧೨ ಲಕ್ಷಕ್ಕೂ ಹೆಚ್ಚು ಲೇಖಕರ ೧೮ ಲಕ್ಷ ಳು ಸಾವಿರ ಪ್ರಸ್ತುತ (in print) ಇಂಗ್ಲೀಷ್ ಪುಸ್ತಕಗಳ ಸಂಪೂರ್ಣ ವಿವರವನ್ನು ಹೊಂದಿದೆ. ಇದನ್ನು ಪ್ರತಿ ತಿಂಗಳು ಪರಿಷ್ಕರಿಸಿ Bowker ಸಂಸ್ಥೆ ಪ್ರಪಂಚದಾದ್ಯಂತ ಮಾರುತ್ತದೆ. ಒಮ್ಮೆ ಈ ರೀತಿ ಕನ್ನಡ ಪುಸ್ತಕಗಳ CD ರೂಪದ ದತ್ತಾಂಶ ತಯಾರಾದರೆ ಅದನ್ನು ಇಂಟರ್‌ನೆಟ್ ಮತ್ತು ಇತರ ಜಾಲಗಳ ಮೂಲಕ ಪ್ರಕಟಿಸಬಹುದಷ್ಟೇ ಅಲ್ಲದೆ ಗ್ರಂಥಾಲಯಗಳು ಅದನ್ನೇ ಬಳಸಿ ಸುಲಭದಲ್ಲಿ ತಮ್ಮ ಆನ್‌ಲೈನ್ ಗ್ರಂಥಸೂಚಿ ಅಥವಾ ದತ್ತಾಂಶಗಳನ್ನು ಸೃಷ್ಟಿಸುವುದರಿಂದ ಅದಕ್ಕಾಗಿ ಪ್ರತೀ ಗ್ರಂಥಾಲಯವೂ ಪ್ರತ್ಯೇಕವಾಗಿ ಮಾಡುವ ಲಕ್ಷಾಂತರ ರೂಪಾಯಿಗಳ ಖರ್ಚನ್ನು ಉಳಿಸಬಹುದಾಗಿದೆ. ಇಂತಹ ಒಂದು CD ಯನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಪರಿಶ್ರಮ, ಹಣ, ಎಲ್ಲರ ಸಹಕಾರ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಮರ್ಪಣಾ ಭಾವ ಬೇಕು.

ಗ್ರಂಥಸೂಚಿಗಳ ಬಗೆ ಮತ್ತು ಉಪಯೋಗ: ಸಮಗ್ರ ಗ್ರಂಥಸೂಚಿ ಯಾವಯಾವ ಗ್ರಂಥಗಳು ಈವರೆವಿಗೆ ಪ್ರಕಟಗೊಂಡಿವೆ (ಪೂರ್ವಾನುತ ಸೂಚಿ) ಮತ್ತು ಪ್ರಕಟಗೊಳ್ಳುತ್ತಿವೆ (ಪ್ರಚಲಿತ ಸೂಚಿ) ಎನ್ನುವುದನ್ನು ಒದಗಿಸುವ ಸಮಗ್ರ ಗ್ರಂಥಗಳ ಮಾಹಿತಿ ಸಂಗ್ರಹಣೆ ಮತ್ತು ಗ್ರಂಥವಿವರಣಾ ಹತೋಟಿಯ (bibliographical control) ಸಾಧನ. ಇಂತಹ ಸೂಚಿಗಳಿಂದ ಹಲವಾರು ಇತರ ಪ್ರಯೋಜನಗಳೂ ಇವೆ. ಚಾರಿತ್ರಿಕವಾಗಿ ಸಾರಸ್ವತ ಲೋಕದ ಇದುವರೆವಿಗಿನ ಸಂಶೋಧನೆ ಮತ್ತು ಸಾಧನೆಗಳನ್ನು ಪರಾಮರ್ಶಿಸಲು, ಕ್ರೋಢೀಕರಿಸಲು ಮತ್ತು ಮೌಲ್ಯೀಕರಣಕ್ಕಷ್ಟೇ ಅಲ್ಲದೆ ಚಾರಿತ್ರಿಕ ಅಧ್ಯಯನಕ್ಕೆ ಮತ್ತು ಪ್ರಕಟಣೆಗಳ/ ಮಾಹಿತಿಯ ಪುನರಾವರ್ತನೆಗಳನ್ನು ತಡೆಯಲು ಸಮಗ್ರ ಕನ್ನಡ ಗ್ರಂಥ ಸಂಗ್ರಹಣೆ ನೆರವಾಗುತ್ತದೆ. ಒಂದು ಸಮಗ್ರ ಪುಸ್ತಕ ಸಂಗ್ರಹಣೆ ಎಲ್ಲ ಸೇವೆ ಮತ್ತು ಯೋಜನೆಗಳಿಗೆ ಮೂಲಾಧಾರವಾದ್ದರಿಂದ ಸಮಗ್ರ ಸಂಗ್ರಹ ಬೆಳೆಸಿ, ಅದರ ಅಧಾರದಿಂದಲೇ ಸಮಗ್ರ ಸೂಚಿಯನ್ನು ಮುದ್ರಿತ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟಿಸಬೇಕು. ವಿಶ್ವವಿದ್ಯಾಲಯಗಳ ಸಂಶೋಧನೆಯ ಗುಣಮಟ್ಟ ಸುಧಾರಿಸಲು ಒಂದು ಸಮಗ್ರ ಕನ್ನಡ ಗ್ರಂಥ ಮತ್ತು ಲೇಖನಗಳ ಆಕರ ಗ್ರಂಥಾಲಯದ

ಅವಶ್ಯಕತೆಯನ್ನು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ (ಪ್ರ.ವಾ, 04/12/2005, ಸಾ.ಪು., ಪು 3) ಪ್ರತಿಪಾದಿಸಿರುವುದನ್ನು ಡಾ. ಕರೀಗೌಡ ಬೀಚನಹಳ್ಳಿ (ಪ್ರ.ವಾ, 08/11/2006, ಸಾ.ಪು., ಪು 3) ಅನುಮೋದಿಸಿ ಹಂಪಿ ವಿಶ್ವವಿದ್ಯಾಲಯದ ಒಂದು ಕೋಟಿ ರೂಪಾಯಿ ವೆಚ್ಚದ ಬೃಹತ್ ಕಟ್ಟಡ ಹೊಂದಿರುವ 'ಸಿರಿಗನ್ನಡ ಪರಾಮರ್ಶನ ಗ್ರಂಥಾಲಯ'ವನ್ನು ಪ್ರಸ್ತಾಪಿಸಿದ್ದಾರೆ. ಇದು ಕನಿಷ್ಠ ಒಂದು ಕೋಟಿ ರೂಪಾಯಿ ಬೆಲೆಯ ಕನ್ನಡ ಪುಸ್ತಕಗಳನ್ನು ಸಂಗ್ರಹಿಸುತ್ತದೆ ಎಂದು ಆಶಿಸೋಣ. ಕನ್ನಡ ಪುಸ್ತಕೋದ್ಯಮ, ವಿಶ್ವವಿದ್ಯಾಲಯಗಳು, ಪ್ರಾಧಿಕಾರಗಳೂ, ಪರಿಷತ್ತುಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಿಂದ ನಿರ್ಲಕ್ಷಿತವಾಗಿ ಸಮಗ್ರ ಕನ್ನಡ ಗ್ರಂಥ ಸಂಗ್ರಹಣೆ ಮತ್ತು ಸಮಗ್ರ ಗ್ರಂಥಸೂಚಿಗಳೆರಡೂ ಬಹಳ ಕಾಲದಿಂದ ಮರೀಚಿಕೆಯಾಗಿಯೇ ಉಳಿದಿವೆ.

'ಕನ್ನಡ ಗ್ರಂಥಸೂಚಿ' - ಸಮಗ್ರ ಕನ್ನಡ ಪುಸ್ತಕಗಳ ಗ್ರಂಥಸೂಚಿಯತ್ತ ಒಂದು ದಿಟ್ಟ ಹೆಜ್ಜೆ: ಈ ಹಿಂದೆ ಕನ್ನಡ ಪುಸ್ತಕಗಳ ಗ್ರಂಥಸೂಚಿಗಳನ್ನು ತಯಾರಿಸಿ ಪ್ರಕಟಿಸುವಲ್ಲಿ ಕೆಲವು ಸ್ವತ್ಯಾಹ್ವ ಕಾರ್ಯಗಳಾಗಿವೆ. ಮೈಸೂರು ವಿಶ್ವವಿದ್ಯಾಲಯ 1971 ರಲ್ಲಿ ಆರಂಭಿಸಿ ಪ್ರೊ. ದೇಶಪಾಂಡೆಯವರ ದೂರದೃಷ್ಟಿ, ವೃತ್ತಿಪರತೆ ಮತ್ತು ಉತ್ಸಾಹದಾಯಕ ನಾಯಕತ್ವದಲ್ಲಿ ಬಹುಸಂಪುಟಗಳಲ್ಲಿ ಪ್ರಕಟಿಸಿದ 'ಕನ್ನಡ ಗ್ರಂಥಸೂಚಿ' ಅತೀ ಮುಖ್ಯವಾದದ್ದು. ಇದು 1817 ರಿಂದ 1968 ರವರೆಗೆ ಪ್ರಕಟಿಸಿದ ಸುಮಾರು 45,000 ಪುಸ್ತಕಗಳ ವಿವರಗಳನ್ನೊಳಗೊಂಡಿದೆ. ಅಂದಿನ ಕುಲಪತಿಗಳಾದ ಪ್ರೊ. ದೇ. ಜವರೇಗೌಡ ಅವರ ಮಾತಿನಲ್ಲಿ "... ಗ್ರಂಥಾಲಯ ವಿಜ್ಞಾನದ ಪಂಡಿತರ ಮತ್ತು ಕನ್ನಡ ವಿದ್ವಾಂಸರ ಕೂಡು ನೆರವಿನಿಂದ ತಯಾರಾದ ಬಹುಮುಖ ಪ್ರಯೋಜನವುಳ್ಳ ಸಾರಸ್ವತ ಗ್ರಂಥ ...". ಈ ವಿವರಣಾತ್ಮಕ ಗ್ರಂಥಸೂಚಿಯ ಯೋಜನೆಯನ್ನು ಮೈಸೂರು ವಿಶ್ವವಿದ್ಯಾಲಯ 1967 ರಲ್ಲಿ ಕೈ ಗೊತ್ತಿಕೊಂಡು ಅನೇಕ ವಿದ್ವಾಂಸರ ದುಡಿಮೆ, ವಿದ್ವತ್ತು ಮತ್ತು ಸಮಯ ಧಾರೆಯೆರದು ರಾಷ್ಟ್ರದ ನೂರಾರು ಗ್ರಂಥಾಲಯಗಳು ಹಾಗೂ ಅನೇಕ ಪ್ರಸಿದ್ಧ ವೈಯಕ್ತಿಕ ಗ್ರಂಥ ಸಂಗ್ರಹಗಳನ್ನು ಎರಡು ವರ್ಷಕಾಲ ತಡಕಿ ನಿಯಮಿತ ನಮೂನೆಯಲ್ಲಿ ಪುಸ್ತಕಗಳ ಬಗೆಗಿನ ಮಾಹಿತಿ ಸಂಗ್ರಹಿಸಿ, ಸಂಪಾದಿಸಿ, ಪರಿಷ್ಕರಿಸಿ, ವಿಷಯವಾರು ವರ್ಗೀಕರಿಸಲಾಗಿದೆ. ಈ ಸೂಚಿಯಲ್ಲಿ ಪ್ರತಿಯೊಂದು ಸಂಪುಟ ಹಾಗೂ ದ್ವಿವಾರ್ಷಿಕ ಪುರವಣಿಯಲ್ಲಿ ಅಗತ್ಯ ಅನುಬಂಧ ರೂಪದಲ್ಲಿ ಕತೃಸೂಚಿ, ಕೃತಿಸೂಚಿ, ವಿಷಯ-ವಿಭಾಗ ಸೂಚಿ, ಪ್ರಕಾಶಕರ ಸೂಚಿ, ಗ್ರಂಥಮಾಲಾ ಸೂಚಿ ಮತ್ತು ಗ್ರಂಥಾಲಯ/ಗ್ರಂಥಸಂಗ್ರಹ ಸೂಚಿಗಳನ್ನು ಅಕಾರಾದಿಯಾಗಿ ಕೊಡಲಾಗಿದೆ. ಮುಂದಿನ ವರ್ಷಗಳಲ್ಲಿ ಇಚ್ಛಾಶಕ್ತಿ ಕುಂದಿ ಕಾಲಕಾಲಕ್ಕೆ 'ಕನ್ನಡ ಗ್ರಂಥಸೂಚಿ'ಯ ದ್ವಿವಾರ್ಷಿಕ ಪುರವಣಿಗಳು ಪ್ರಕಟವಾಗದೆ, ಒಟ್ಟು ಪ್ರಕಟಿತ ಕನ್ನಡ ಪುಸ್ತಕಗಳಿಗೂ ಈ ಸೂಚಿ ಅಳವಡಿಸಿದ ಗ್ರಂಥಗಳ ಸಂಖ್ಯೆಗೂ ಕಂದಕವೇರ್ಪಟ್ಟು ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಯಿತು. ಇಂತಹ ಸಂದರ್ಭಗಳಲ್ಲಿ ಅದರಲ್ಲೂ ಗಣಕೀಕರಣಗೊಳಿಸುವ ಉದ್ದೇಶವಿದ್ದಾಗ ಆಯಾವರ್ಷ ಪ್ರಕಟಣೆಗೊಳ್ಳುವ ಪುಸ್ತಕಗಳ ಮಾಹಿತಿ ಸಂಗ್ರಹಿಸಿ ಪ್ರಕಟಿಸುವುದಕ್ಕೆ ಮೊದಲ ಆದ್ಯತೆ ನೀಡಿ ಬಾಕಿ ಉಳಿದ ಹಿಂದಿನ ವರ್ಷಗಳ ಪುಸ್ತಕಗಳ ಮಾಹಿತಿ ತುಂಬಲು ನಂತರ ಪ್ರಯತ್ನಿಸುವುದು ಸೂಕ್ತ. ಇಂತಹ ಪೂರ್ವಾನುಯಿತ ಗ್ರಂಥಸೂಚಿಯನ್ನು ಪರಿಷ್ಕರಿಸುವ ಯೋಜನೆಯನ್ನಾಗಲಿ ಅಥವಾ 1968 ರಿಂದ ಮುಂದಕ್ಕೆ ಪ್ರಕಟವಾದ ಕನ್ನಡ ಪುಸ್ತಕಗಳ ಪ್ರತ್ಯೇಕ ಗ್ರಂಥಸೂಚಿಯನ್ನು ತಯಾರಿಸುವುದರಲ್ಲಾಗಲಿ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಾವುವೂ ಈವರೆವಿಗೆ ಆಸಕ್ತಿ ಹೊಂದಿಲ್ಲದಿರುವುದು ವಿಷಾದದ ಸಂಗತಿ.

ಮೈಸೂರು ವಿ. ವಿ. ದ ಕನ್ನಡ ಗ್ರಂಥಸೂಚಿಯಲ್ಲಿ ಅಳವಡಿಸಿರುವ ಪುಸ್ತಕಗಳ ಸಂಖ್ಯೆ ಮತ್ತು ದೊರೆಯುವ ಗ್ರಂಥಾಲಯಗಳನ್ನು ಹೆಸರಿಸಿರುವುದರಿಂದ ಇದು ಅಂದಿಗೆ ಒಂದು ಸಮಗ್ರ ಗ್ರಂಥಸೂಚಿ. ಆದರೆ ಇದು ಹಳತಾಗಿದ್ದು ಗಣಕೀಕರಣಗೊಂಡಿಲ್ಲ. ಉಳಿದ 55,000 ಪುಸ್ತಕಗಳ ವಿವರ ಕಲೆ ಹಾಕಿ ಕಂಪ್ಯೂಟರ್‌ನಲ್ಲಿ ಅಳವಡಿಸಿದರೆ ಇಂದಿಗೆ ಪ್ರಸ್ತುತವಾಗುವ ಎಲ್ಲರಿಗೂ ಸಿಗುವ ಒಂದು ಆಕರ ಗ್ರಂಥಾಲಯಕ್ಕೆ ಬೇಕಾದ online ಸಮಗ್ರ ಗ್ರಂಥಸೂಚಿಯಾದೀತು. ಒಂದು ಶೀರ್ಷಿಕೆ ಯಾವಯಾವ ಮುಖ್ಯ ಗ್ರಂಥಾಲಯಗಳಲ್ಲಿವೆ ಎನ್ನುವುದನ್ನು ನಮೂದಿಸಿರುವುದರಿಂದ ಇದೊಂದು ಕನ್ನಡ ಪುಸ್ತಕಗಳ ಸಂಯೋಜಿತ ಸೂಚಿಯಾಗಿ (union catalogue) ಎಲ್ಲ ಓದುಗರಿಗೆ, ಸಣ್ಣ ಗ್ರಂಥಾಲಯಗಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಉಪಯುಕ್ತ ಪರಿಕರವಾಗುತ್ತದೆ.

ಮತ್ತೊಂದು ಪೂರ್ವಾನುಯಿತ ಗ್ರಂಥಸೂಚಿ 'A Catalogue of the Kannada, Badaga and Coorg Books in the Library of British Museum' ಮತ್ತು 1985 ರಲ್ಲಿ ಪ್ರಕಟಿಸಿದ ಇದರ ಸಪ್ಲಿಮೆಂಟರಿ ಕೂಡ ಮುಖ್ಯವಾದವು. ಪ್ರಚಲಿತ

ಗ್ರಂಥಸೂಚಿಗಳಾದ 'ರಾಷ್ಟ್ರೀಯ ಗ್ರಂಥ ಸೂಚಿ' (1958-86, ಕೇಂದ್ರೀಯ ಪರಾಮರ್ಶನ ಗ್ರಂಥಾಲಯ, ಕಲ್ಕತ್ತಾ), 'ಸಾಹಿತ್ಯ ವಾರ್ಷಿಕ' (1971-81, ಬೆಂಗಳೂರು ವಿಶ್ವವಿದ್ಯಾಲಯ) ಮತ್ತು 'ಗ್ರಂಥಲೋಕ' (1977-97, ಮೈಸೂರು ವಿಶ್ವವಿದ್ಯಾಲಯ) ನಿಂತುಹೋಗಿವೆ. ಸದ್ಯಕ್ಕೆ ಇತ್ತೀಚೆಗೆ ಆರಂಭಗೊಂಡ ಕನ್ನಡ ವಿಶ್ವವಿದ್ಯಾಲಯದ 'ಪುಸ್ತಕ ಪ್ರಪಂಚ' ಮಾತ್ರ ಲಭ್ಯವಿದೆ. ಒಟ್ಟಿನಲ್ಲಿ ಸಮಗ್ರ ಗ್ರಂಥಸೂಚಿಗಳ ಅಭಾವದಿಂದಾಗಿ ಲೇಖಕರು ಮತ್ತು ಓದುಗರು ಪ್ರಕಟಗೊಂಡಿರಬಹುದಾದ ಪುಸ್ತಕಗಳ ಬಗೆಗಿನ ಮಾಹಿತಿಗಾಗಿ ದಿನಪತ್ರಿಕೆಗಳ ಗ್ರಂಥ ಸ್ವೀಕಾರ ಪಟ್ಟಿ ಮತ್ತು ಕೆಲವೇ ಪ್ರಕಾಶಕರ ಮತ್ತು ಪುಸ್ತಕ ಮಾರಾಟಗಾರರ ಪಟ್ಟಿಯನ್ನಷ್ಟೇ ಅವಲಂಬಿಸಬೇಕಾಗಿದೆ.

ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳ ಮಾಹಿತಿ: ಹೊರದೇಶದ ಗ್ರಂಥಾಲಯಗಳಿಂದ ಸಿಗುವಷ್ಟು ಕನ್ನಡ ಪುಸ್ತಕಗಳ ಮಾಹಿತಿ ಕರ್ನಾಟಕದ ಮತ್ತು ದೇಶದೊಳಗಿನ ಗ್ರಂಥಾಲಯಗಳಿಂದ ಇಂಟರ್‌ನೆಟ್ ಮೂಲಕ ದೊರೆಯುತ್ತಿಲ್ಲ ಎಂದಾಗ ಈ ಹೊರದೇಶದ ಗ್ರಂಥಾಲಯಗಳು ನಮ್ಮ ಗ್ರಂಥಾಲಯಗಳಿಗೆ ಹೋಲಿಸುವಷ್ಟು ಕನ್ನಡ (ಮತ್ತಿತರ ಭಾರತೀಯ ಭಾಷೆಗಳ) ಪುಸ್ತಕಗಳನ್ನು ಹೊಂದಿವೆಯೆ ಎಂಬ ಕುತೂಹಲಕ್ಕೆ ಪ್ರಾತಿನಿಧಿಕವಾಗಿ ನಾಲ್ಕು ಗ್ರಂಥಾಲಯಗಳಲ್ಲಿರುವ ಮೂರು ಭಾರತೀಯ ಭಾಷೆ ಪುಸ್ತಕ ಸಂಗ್ರಹಗಳ ಸಂಖ್ಯೆಯನ್ನು ಪಟ್ಟಿಯಲ್ಲಿ ಕೊಡಲಾಗಿದೆ. ಕರ್ನಾಟಕದಲ್ಲಿನ ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳ ತಾಣಗಳಲ್ಲಿ ಕನ್ನಡ ಪುಸ್ತಕಗಳೆಷ್ಟಿವೆ ಎಂಬ ಅಂಕಿಅಂಶಗಳು ಸಿಕ್ಕದಿದ್ದರೂ ಹೊರನಾಡು-ದೇಶಗಳಲ್ಲಿ ಇಷ್ಟೊಂದು ಕನ್ನಡ ಪುಸ್ತಕಗಳಿವೆಯೆಂದು ಆಶ್ಚರ್ಯ-ಸಂತೋಷ ಆಗುತ್ತದೆ. ಆದರೆ ಹಿಂದಿ ಮತ್ತು ತಮಿಳು ಭಾಷಾ ಪುಸ್ತಕಗಳಿಗೆ ಹೋಲಿಸಿದರೆ ಕನ್ನಡ ಪುಸ್ತಕಗಳು ತೀರ ಕಡಿಮೆ ಎನಿಸುತ್ತದೆ. ಬ್ರಿಟೀಷ್ ಗ್ರಂಥಾಲಯ ತಾಣದ ಟಿಪ್ಪಣಿಯಲ್ಲಿ ಬೆಂಗಾಳಿ, ಹಿಂದಿ, ಪಂಜಾಬಿ, ಸಂಸ್ಕೃತ, ತಮಿಳು ಮತ್ತು ಉರ್ದುವನ್ನು ಏಷ್ಯಾದ ಮುಖ್ಯ ಭಾಷೆಗಳ ಪೈಕಿ ಹೆಸರಿಸಿ ಸಂಗ್ರಹ ಕಡಿಮೆ ಎಂಬ ದೃಷ್ಟಿಯಿಂದಲೋ ಏನೋ ಪಟ್ಟಿಯಲ್ಲಿ ಕನ್ನಡ ನಮೂದಿಸಿಲ್ಲ.

	ಲೈಬ್ರರಿ ಆಫ್ ಕಾಂಗ್ರೆಸ್ (USA)	ಬ್ರಿಟೀಷ್ ಗ್ರಂಥಾಲಯ (UK)	ರಾಷ್ಟ್ರೀಯ ಗಂಥಾಲಯ (ಕಲ್ಕತ್ತಾ)	ದೆಹಲಿ ಸಾರ್ವಜನಿಕ ಗ್ರಂಥಾಲಯ
ಕನ್ನಡ	9,305	20,000	32,000	7,029
ತಮಿಳು	18,234	45,000	57,000	27,702
ಹಿಂದಿ	36,424	63,000	80,000	65,223

ಕನ್ನಡ ಪುಸ್ತಕಗಳ ವಿವರಗಳನ್ನು ಇಂಟರ್‌ನೆಟ್ ಮೂಲಕ ಪಡೆಯುವಲ್ಲಿ ಸಮಗ್ರ ಗ್ರಂಥಸಂಗ್ರಹಣೆ ಮತ್ತು ಸಮಗ್ರ ಗ್ರಂಥಸೂಚಿಯ ಕೊರತೆಗಳಷ್ಟೆ ಅಲ್ಲದೆ ಗ್ರಂಥಾಲಯಗಳ ಅಪಕ್ವ ಮತ್ತು ವಿಳಂಬ ಗಣಕೀಕರಣ ಹಾಗೂ ಕಂಪ್ಯೂಟರ್ ಕನ್ನಡೀಕರಣದ ಗೊಂದಲಗಳೂ ಸೇರಿವೆ. Libdex.com ಎಂಬ ಇಂಟರ್‌ನೆಟ್ ತಾಣ ಪ್ರಪಂಚದ ೧೮,೦೦೦ ಗ್ರಂಥಾಲಯಗಳ ಗ್ರಂಥಸೂಚಿಗಳನ್ನು ದೇಶ ಮತ್ತು ಬಳಸಿರುವ ದತ್ತಾಂಶಗಳ ಕ್ರಮದಲ್ಲಿ ಪಟ್ಟಿ ಮಾಡಿ ಆ ತಾಣಗಳಿಗೆ ಸಂಪರ್ಕ ಕಲ್ಪಿಸಿ ಅವುಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಭಾರತದ ಸುಮಾರು 34 ಗ್ರಂಥಾಲಯಗಳು ಇವೆ. ಕನ್ನಡ ಪುಸ್ತಕಗಳಿರಬಹುದಾದ ಕರ್ನಾಟಕದ 5-6 ಗ್ರಂಥಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ, ಶ್ರೀ ಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ಗ್ರಂಥಾಲಯ, ಮೈಸೂರು ಗ್ರಂಥಾಲಯಗಳ ಸಮುಚ್ಚಯ, ಮತ್ತು ಸರ್ಕಾರಿ ಲಾ ಕಾಲೇಜ್ ಗ್ರಂಥಾಲಯಗಳು ಸೇರಿವೆ. ಕೆಲವು ಸಂಪರ್ಕದಲ್ಲಿ ತಾಣವೇ ಇಲ್ಲ ಅಥವಾ ಸಂಪರ್ಕ ಕಡಿಮೆ ಎಂದು ಉತ್ತರ ಸಿಕ್ಕರೆ ಮತ್ತೆ ಕೆಲವು ಹಳೇ ಭಿತ್ತಿಪತ್ರದಲ್ಲಿ ನಮೂದಿಸಬಹುದಾದ ಗ್ರಂಥಾಲಯದ ಬಗೆಗಿನ ಮಾಹಿತಿ ಹೊಂದಿವೆ (ಉದಾಹರಣೆಗೆ ಮೈಸೂರು ವಿ.ವಿ. ಗ್ರಂಥಾಲಯ). ಮೈಸೂರು ಗ್ರಂಥಾಲಯ ಸಮುಚ್ಚಯದ ತಾಣದಲ್ಲಿ ಮಾತ್ರ ಗ್ರಂಥಸೂಚಿ (ಅಥವಾ ದತ್ತಾಂಶ) ಇಲ್ಲವಾದರೂ ಸದಸ್ಯ ಗ್ರಂಥಾಲಯಗಳ ಇಂಗ್ಲೀಷ್ (ಕನ್ನಡದಲ್ಲ!) ನಿಯತಕಾಲಿಕೆಗಳ ಲಭ್ಯತೆಯ ಬಗ್ಗೆ ಮಾಹಿತಿ ಇದೆ. ಅಂದರೆ ಇಂಟರ್‌ನೆಟ್‌ನಲ್ಲಿ online ಗ್ರಂಥಸೂಚಿಗಳೇ ಇಲ್ಲದ ಅನೇಕ ಗ್ರಂಥಾಲಯಗಳು Libdex.com ಗೆ ತಮ್ಮ ತಾಣಗಳನ್ನು ಸೇರಿಸಿಕೊಂಡಿವೆ. ಹೀಗೆ ನಮ್ಮ ಗ್ರಂಥಾಲಯಗಳ ಸೂಚಿಗಳು ಇಂಟರ್‌ನೆಟ್‌ನಲ್ಲಿ ಲಭ್ಯವೇ ಇಲ್ಲದಿರುವಾಗ ಹುಡುಕುವುದಾದರೂ ಏನನ್ನು? ಆದರೆ Libdex ಕೊಡುವ ಸಂಪರ್ಕದಿಂದ ಇತರ ರಾಷ್ಟ್ರಗಳ ಗ್ರಂಥಾಲಯಗಳಿಗೆ ಭೇಟಿ ನೀಡಿ ಕನ್ನಡ ಪುಸ್ತಕಗಳ ವಿವರಗಳನ್ನು ಪಡೆಯುವ ಜೊತೆಗೆ ಪ್ರಪಂಚದಾದ್ಯಂತ ಹತ್ತಾರು ಸಾವಿರ ಸಾರ್ವಜನಿಕ ಮತ್ತು ಶೈಕ್ಷಣಿಕ ಗ್ರಂಥಾಲಯಗಳನ್ನು ಇಂಟರ್‌ನೆಟ್‌ನಲ್ಲಿ ಪ್ರವೇಶಿಸಿ ಅವುಗಳ online ಗ್ರಂಥಸೂಚಿಗನ್ನು ಬಳಸಬಹುದಾಗಿದೆ. ಒಳ್ಳೆಯ ಗ್ರಂಥಸೂಚಿಗಳು ಗ್ರಂಥಾಲಯ ನಕ್ಷೆ/ಪುಸ್ತಕ ಕಪಾಟಿಗೆ ದಾರಿ, ಬಳಕೆದಾರ ಈ ಹಿಂದೆ ಬಳಸಿದ ಗ್ರಂಥಗಳ ಮಾಹಿತಿಯನ್ನಾಧರಿಸಿ ಹೊಸ ಪುಸ್ತಕಗಳ ಸಲಹೆ ನೀಡುವುದೂ ಅಲ್ಲದೆ ಗ್ರಂಥಗಳ ಪರಿವಿಡಿ, ಮುನ್ನುಡಿ, ಉದ್ಧರಣೆ ಇತ್ಯಾದಿ ಗ್ರಂಥ ಮೌಲ್ಯೀಕರಣಕ್ಕೆ ನೆರವಾಗುವ ಮಾಹಿತಿಯನ್ನೂ ದೊರಕಿಸುತ್ತವೆ.

Libdex ನ ಗ್ರಂಥಾಲಯ ಜಾಲಗಳ ವಿಭಾಗದಲ್ಲಿ UGCಯ INFLIBNET ಎಂಬ (ಸಹಕಾರಿ ಮಾದರಿಯ ವಿಶ್ವವಿದ್ಯಾಲಯ ಮಾಹಿತಿ ಕೇಂದ್ರಗಳ ಮತ್ತು ಗ್ರಂಥಾಲಯಗಳ ರಾಷ್ಟ್ರೀಯ ಜಾಲ) ಸಮುಚ್ಚಯದ ಗ್ರಂಥಸೂಚಿಯ ವಿಳಾಸವಿದೆ (inflibnet.ac.in). ಹಲವಾರು ಪ್ರಯತ್ನಗಳ ಬಳಿಕ ತಲುಪಿದ ಈ ತಾಣ ದೇಶದ ಮಹತ್ವಾಕಾಂಕ್ಷಿಯ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹದಿನೈದು ವರ್ಷಗಳಿಂದ ನಡೆಯುತ್ತಿರುವ ಯೋಜನೆಯ ಫಲ. ಈ ತಾಣ ತಲುಪುವುದು ಮತ್ತು ಹುಡುಕುವುದು ತುಂಬ ನಿಧಾನ. ನಡುನಡುವೆ server encountered an internal error ಎಂಬ ಉತ್ತರ ಸಿಗುತ್ತಿರುತ್ತದೆ. ಪ್ರತಿ ಸಲ ಹುಡುಕುವಾಗಲೂ ಹತ್ತಾರು ನಿಮಿಷ ಕಾಯಬೇಕು. ದೊರಕಿದ ಫಲಿತಾಂಶ ಎಷ್ಟು ಪುಸ್ತಕಗಳು ಎಂಬುದನ್ನು ಸರಿಯಾಗಿ ತಿಳಿಸುವುದಿಲ್ಲ. ಫಲಿತಾಂಶವನ್ನು/ ಹುಡುಕಾಟವನ್ನು ಭಾಷೆಗೆ ಸೀಮಿತಗೊಳಿಸುವ ಅವಕಾಶವಿಲ್ಲ. ಇಷ್ಟೆಲ್ಲ ಮುಗಿಯುವಷ್ಟರಲ್ಲಿ ಒಂದೆರಡು ಘಂಟೆಗಳು ಕಳೆದಿದ್ದರೆ, ಕಂಪ್ಯೂಟರ್ ಅಥವಾ ಇಂಟರ್‌ನೆಟ್ ಬಗ್ಗೆಯೇ ಬೇಸರ ಬಂದರೆ ಆಶ್ಚರ್ಯವಿಲ್ಲ. ಈ ತಾಣದಲ್ಲಿ 11 ವಿಶ್ವವಿದ್ಯಾಲಯಗಳ ಸುಮಾರು 7,20,000 ಪುಸ್ತಕಗಳನ್ನೊಳಗೊಂಡ ಸೂಚಿಯಿದೆ. ಅದರಲ್ಲಿ ಕರ್ನಾಟಕದ ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳೂ ಸೇರಿವೆ. ಕನ್ನಡ ಎಂದು ಹುಡುಕಿದರೆ ಒಂದು ಪುಸ್ತಕ, ಕುವೆಂಪು ಎಂದು ಹುಡುಕಿದರೆ 14 ಪುಸ್ತಕಗಳು (ಅವುಗಳಲ್ಲಿ 'ಕಾನೂರು ಹೆಗ್ಗಡತಿ', 'House of kanooru, ಮತ್ತು 'Alien Harp' ಗಳನ್ನು ಎರಡೆರಡು ಬಾರಿ ವಿಭಿನ್ನ ರೀತಿ ನಮೂದಿಸಲಾಗಿದೆ) ಮತ್ತು ನಮ್ಮ ವಿ. ವಿ. ಗಳೇ ತಯಾರಿಸಿದ ಸೂಚಿಯಲ್ಲಿ ಕೆ ವಿ ಕುವೆಂಪು, ಉದಯರವಿ ಕುವೆಂಪು ಎಂದು ಬೇರೆ ಬೇರೆ ರೀತಿ ಲೇಖಕರ ಹೆಸರನ್ನು ನಮೂದಿಸಿದೆ. ಅಲ್ಲದೆ 'ಕೆ ವಿ ಪುಟ್ಟಪ್ಪ' ಎಂದು ಹುಡುಕಿದರೆ ಮತ್ತೆ ೮ ಪುಸ್ತಕಗಳು ದೊರೆತರೂ ಅವುಗಳಲ್ಲಿ ೨ ಮಾತ್ರ 'ಕುವೆಂಪು' ಎಂದು ಹುಡುಕಿದಾಗ ದೊರಕದಿದ್ದ ಪುಸ್ತಕಗಳು. ಅಂತೆಯೇ 'ಬೇಂದ್ರೆ'ಯವರ 10 ಪುಸ್ತಕಗಳ ವಿವರವನ್ನು ಕಾಣಬಹುದಾಗಿದೆ. ಇಷ್ಟೊಂದು ಅಧ್ಯಾನದ ಸೂಚಿಯನ್ನು ಯಾರಾದರೂ ಉಪಯೋಗಿಸುತ್ತಿದ್ದಾರೆಯೇ ಎಂದು ಸಂಬಂಧಪಟ್ಟವರು ಸರ್ವೇಕ್ಷಣೆ ನಡೆಸುವುದು ಸೂಕ್ತ. ಲೈಬ್ರರಿ ಆಫ್ ಕಾಂಗ್ರೆಸ್‌ನ ಸೂಚಿಯಲ್ಲಿ 2 ನಿಮಿಷಗಳಲ್ಲಿ 118 ಕುವೆಂಪು ಪುಸ್ತಕಗಳ ವಿವರ ಪಡೆದವರಿಗೆ ಇಂಟರ್‌ನೆಟ್‌ನಲ್ಲಿ ನಿಖರ ಮತ್ತು ಒಳ್ಳೆಯ ಗುಣಮಟ್ಟದ ಮಾಹಿತಿಯ ಮಹತ್ವ ತಿಳಿಯಲು ಈ ಎರಡು ವಿಭಿನ್ನ ಅನುಭವಗಳು ಸಾಕು. ಪುಸ್ತಕಗಳಲ್ಲದೆ ನಿಯತಕಾಲಿಕೆಗಳು, ಮಹಾಪ್ರಬಂಧಗಳು (PhD theses) ಇತ್ಯಾದಿ ದತ್ತಾಂಶಗಳಿರುವ ಇಂತಹ ದುಬಾರಿ ರಾಷ್ಟ್ರೀಯ ಜಾಲಕ್ಕೆ ಗ್ರಾಹಕರಾಗಿ 294 ವಿವಿಗಳು/ ಸಂಸ್ಥೆಗಳು, 13,150 ಕಾಲೇಜುಗಳು, 88.21 ಲಕ್ಷ ವಿಧ್ಯಾರ್ಥಿಗಳು ಮತ್ತು 4.27 ಲಕ್ಷ ಅಧ್ಯಾಪಕರುಗಳು ಇದ್ದು ದಿನಕ್ಕೆ ಕೇವಲ 300 ಕ್ಲಿಕ್ ಮಾಡಿದ್ದಾರೆ! ಈ ತಾಣದಲ್ಲಿ ಒಂದು ದಿನಪತ್ರಿಕೆ ಸೇರಿದಂತೆ ಎರಡು ಕನ್ನಡ ನಿಯತಕಾಲಿಕೆಗಳು ಮತ್ತು ೩೨೬ ಕನ್ನಡ ಮತ್ತು ಕನ್ನಡಕ್ಕೆ ಸಂಬಂಧಪಟ್ಟ ಮಹಾಪ್ರಬಂಧಗಳ ವಿವರಗಳಿವೆ. ಫಲಿತಾಂಶಗಳನ್ನು ಕನ್ನಡ ಭಾಷೆಗೆ ಸೀಮಿತಗೊಳಿಸುವುದಾಗಲಿ ಕಡತವನ್ನು ವರ್ಗಾಯಿಸುವುದಾಗಲಿ ಸಾಧ್ಯವಿಲ್ಲ. ಮಹಾಪ್ರಬಂಧಗಳಿಗೇ ಮೀಸಲಾದ ಡಿಜಿಟಲ್ ಗ್ರಂಥಾಲಯ ಮೈಸೂರು ವಿವಿಯದ ವಿದ್ಯಾನಿಧಿ (vidyanidhi.org.in) ಯಲ್ಲಿ 15,000 ಹಿಂದಿ ಮತ್ತು 600 ಕನ್ನಡ ಮಹಾಪ್ರಬಂಧಗಳಿವೆ ಎಂದು ಹೇಳಿಕೊಂಡಿದ್ದರೂ ಕನ್ನಡಕ್ಕೆ ಸಂಬಂಧಿಸಿದ 372 ಮಹಾಪ್ರಬಂಧಗಳ ವಿವರ ದೊರೆತವು. ಇವುಗಳಲ್ಲಿ 3 ಪೂರ್ಣಪಠ್ಯವಿರುವ ಮಹಾಪ್ರಬಂಧಗಳು. ಭಾಷೆಗೆ ಸೀಮಿತಗೊಳಿಸುವ ಮತ್ತು ಆಯಾ ಭಾಷೆಯಲ್ಲಿಯೇ ಹುಡುಕುವ ಅನುಕೂಲವಿದೆ. ಕನ್ನಡ ಭಾಷೆಗೆ ಸೀಮಿತಗೊಳಿಸಿದರೆ ಮಹಾಪ್ರಬಂಧಗಳ ಸಂಖ್ಯೆ 162 ಕ್ಕೆ ಇಳಿಯುತ್ತದೆ. ಒಂದು ಪೂರ್ಣ ಪಠ್ಯದ ಮಹಾಪ್ರಬಂಧ ತೆರೆದು ವರ್ಗಾಯಿಸಲು ಸುಮಾರು ೧ ಘಂಟೆಗೂ ಹೆಚ್ಚು ಸಮಯ ಹಿಡಿಯುವುದು. ಈ ಎರಡೂ (INFLIBNET ಮತ್ತು ವಿದ್ಯಾನಿಧಿ) ತಾಣಗಳಲ್ಲಿ ಕನ್ನಡ ಮಹಾಪ್ರಬಂಧಗಳ ವಿವರಗಳಿದ್ದರೂ ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಸಂಘಟಿತವಾಗಿ ಪೂರಕವಾಗಿರದೆ ಪುನರಾವರ್ತನೆಯಾಗಿರುವ ಸಾಧ್ಯತೆಗಳಿವೆ. ಸಮಗ್ರ ಸಂಶೋಧನಾ ಪ್ರಬಂಧಗಳ ವಿವರ ಕಲೆಹಾಕುವ ಮತ್ತೊಂದು ಪ್ರಯತ್ನ 6500 (2117 ಕನ್ನಡ ಮತ್ತು 4350 ಇಂಗ್ಲೀಷ್) ಪ್ರಬಂಧಗಳ ವಿವರ ಹೊಂದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ 'ಸಂಶೋಧನಾ ಕರ್ನಾಟಕ' (ಅರುಣ್ ಜೋಳದ ಕೂಡ್ಲಿಗಿ, ಪ್ರ. ವಾ., 25/09/2007/, ಶಿಕ್ಷಣ ವಿಭಾಗ, ಪ್ರ. III). ಮೈಸೂರು ವಿಶ್ವವಿದ್ಯಾಲಯದ 'ಸಮಗ್ರ ಗ್ರಂಥಸೂಚಿ' ಯನ್ನು ಹೊರತು ಪಡಿಸಿ ಈ ಮೇಲಿನ ಎಲ್ಲ ಪ್ರಯತ್ನಗಳೂ ಒಟ್ಟು ಕನ್ನಡ ಪುಸ್ತಕಗಳ ಪ್ರತಿಶತ ಹತ್ತರಷ್ಟನ್ನೂ ಹೊಂದಿಲ್ಲವಾಗಿ 'ಸಮಗ್ರ' ಎನಿಸಿಕೊಳ್ಳಲಾರವು ಮತ್ತು ಅವು ಗ್ರಂಥ ವಿವರ ಕೊಡಲು ಪ್ರಯತ್ನಿಸುತ್ತಿವೆಯೇ ಹೊರತು ಸಂಶೋಧಕರಿಗೆ ಆ ಗ್ರಂಥಗಳು ಎಲ್ಲಿ ದೊರೆಯುತ್ತವೆ ಎಂದು ತಿಳಿಸುವುದಿಲ್ಲ.

ಸುಮಾರು 470 ಭಾಷೆಗಳ 9 ಕೋಟಿ 5 ಲಕ್ಷ ಪುಸ್ತಕಗಳ/ ಮಾಹಿತಿ ತುಣುಕುಗಳ ವಿವರ ಹೊಂದಿರುವ ವಿಶ್ವಗ್ರಂಥಸೂಚಿಯಲ್ಲಿ (worldcat.org/oclc/) 100,637 ಹಿಂದಿ ಮತ್ತು 83,486 ತಮಿಳು ಪುಸ್ತಕಗಳೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳ ಲಕ್ಷಾಂತರ ಪುಸ್ತಕಗಳ ವಿವರಗಳು ಮತ್ತು ಅವುಗಳು ದೊರೆಯುವ ಗ್ರಂಥಾಲಯಗಳ

ಬಗೆಗಿನ ಮಾಹಿತಿ ಇದೆ. ಜನಪ್ರಿಯ ಗೂಗಲ್ ಶೋಧಯಂತ್ರದ (Google Book Search) ಮೂಲಕ ಅಥವಾ ನೇರವಾಗಿ ವಿಶ್ವಗ್ರಂಥಸೂಚಿಯನ್ನು ಇಂಟರ್‌ನೆಟ್‌ನಲ್ಲಿ ಬಳಸಬಹುದಾದ್ದರಿಂದ ನಾವು ಇತರರಂತೆ ವಿಶ್ವಗ್ರಂಥ ಸೂಚಿಯಲ್ಲಿ ಕನ್ನಡ ಪುಸ್ತಕಗಳ ವಿವರಗಳನ್ನು ತುಂಬಿಸಿದ್ದರೆ ಅದೇ ಕನ್ನಡ ಪುಸ್ತಕಗಳ ಸಮಗ್ರ ಗ್ರಂಥಸೂಚಿ ಮತ್ತು ಒಂದು ಸಂಯೋಜಿತ ಸೂಚಿಯಾಗಿ ಗ್ರಂಥಾಲಯಗಳ ವಿವರಗಳೊಂದಿಗೆ ಬಹಳ ಸುಲಭವಾಗಿ ಇಂಟರ್‌ನೆಟ್‌ನಲ್ಲಿ ದೊರಕುತ್ತಿತ್ತು. ವಿಶ್ವಗ್ರಂಥ ಸೂಚಿಗೆ 60,000 ಸದಸ್ಯ ಗ್ರಂಥಾಲಯಗಳಿವೆ. ಪುಕ್ಕಟೆ ನೊಂದಾಯಿಸಿರುವ ಭಾರತದ 150 ಗ್ರಂಥಾಲಯಗಳ ಪೈಕಿ ಹತ್ತಾರು ಕರ್ನಾಟಕದ ಗ್ರಂಥಾಲಯಗಳೂ ಇವೆ. ಆದರೂ ಈ ಸೂಚಿಯಲ್ಲಿರುವ 15,254 ಕನ್ನಡ ಪುಸ್ತಕಗಳ ವಿವರ ತುಂಬಿಸಿದ್ದು ವಿದೇಶೀ ಗ್ರಂಥಾಲಯಗಳು!

ಕನ್ನಡ ಗ್ರಂಥ ಸಂಪದ : ಕನ್ನಡ ಪುಸ್ತಕಗಳ ಸಮಗ್ರ(?) ಮಾಹಿತಿ ಒದಗಿಸುವ ಮೊಟ್ಟ ಮೊದಲ ಅಂತರ್ಜಾಲ ತಾಣ ಎಂದು ಹೇಳಿಕೊಳ್ಳುವ ಕನ್ನಡ ಪುಸ್ತಕಗಳ ಸೂಚಿಯನ್ನು ಕನ್ನಡದಲ್ಲೇ ತಯಾರಿಸಿ ಪುಸ್ತಕ ಪರಿಚಯ, ವಿಮರ್ಶೆ ಇತ್ಯಾದಿಗಳೊಂದಿಗೆ ನೀಡುವ ಕರ್ನಾಟಕ ಗಣಕ ಪರಿಷತ್ತಿನ 'ಕನ್ನಡ ಗ್ರಂಥ ಸಂಪದ' ವೆಬ್ ಸೈಟ್ (granthasampada.org) ನಲ್ಲಿ 1573 ಕನ್ನಡ ಪ್ರಕಾಶಕರ ಕೇವಲ 4464 ಕನ್ನಡ ಪುಸ್ತಕಗಳ ವಿವರವಿದೆ. ಆದರೆ ಯಾವ ಗ್ರಂಥಾಲಯದಲ್ಲಿ ದೊರೆಯುತ್ತವೆ ತಿಳಿಯದು. ಇದನ್ನು ಬಳಸಲು ಸರ್ಕಾರದಿಂದ ಕಡ್ಡಾಯಗೊಳಿಸಿ ಈಗಾಗಲೇ ನೆನೆಗುದಿಗೆ ಬಿದ್ದಿರುವ 'ನುಡಿ' ತಂತ್ರಾಂಶ ಬಳಕೆ ಕಡ್ಡಾಯ. ಕಳೆದ ಒಂದೆರಡು ವರ್ಷದಲ್ಲಿ ಕೇವಲ 6656 ಮಂದಿ ಕ್ಲಿಕ್ ಮಾಡಿ ಪ್ರವೇಶ ಪಡೆದಿದ್ದರೂ ಕಡ್ಡಾಯ 'ನುಡಿ' ಯಿಂದಾಗಿ ಮುಖಪುಟದಿಂದ ಮುಂದೆ ಹೋಗಿ ದತ್ತಾಂಶವನ್ನು ಹುಡುಕಿದವರು ಇನ್ನೂ ಕಡಿಮೆ. ತಂತ್ರಾಂಶದ ಸರಳತೆಯೇ ಜಾಗತಿಕ ತಂತ್ರಜ್ಞಾನದ ಮೂಲಮಂತ್ರವಾಗಿರುವಾಗ ಅಷ್ಟೇನೂ ಗ್ರಾಹಕ ಸ್ನೇಹಿಯಲ್ಲದ ಅವೈಜ್ಞಾನಿಕ, ಕನ್ನಡ ವಿರೋಧಿ ಹಣೆಪಟ್ಟಿ ಹೊಂದಿರುವ 'ನುಡಿ' ತಂತ್ರಾಂಶದ ಬಳಕೆಯನ್ನು ಪರೋಕ್ಷವಾಗಿ ಹೇರುವ ಈ 'ಕನ್ನಡ ಗ್ರಂಥ ಸಂಪದ' ಸಂಶೋಧಕರಿಗೆ ಎಷ್ಟು ಉಪಯುಕ್ತವೆಂದು ಅವರೇ ಹೇಳಬೇಕು. ಸೋಜಿಗವೆಂದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆದ್ಯ ಕರ್ತವ್ಯಗಳಲ್ಲಿ ಒಂದಾದ ಸಮಗ್ರ ಕನ್ನಡ ಪುಸ್ತಕಗಳ ಸೂಚಿ ತಯಾರಿಸಲು ಕರ್ನಾಟಕ ಗಣಕ ಪರಿಷತ್ತು ಒಂದೆಡೆ ಹವಣಿಸುತ್ತಿದ್ದರೆ, ಕಗಪ ಕರ್ತವ್ಯವಾದ ಡಿಜಿಟಲ್ ಗ್ರಂಥಾಲಯ ರೂಪಿಸಲು ಮತ್ತು (ಪುಸ್ತಕೋದ್ಯಮದ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಹೊಣೆಯಾದ) ಆಯ್ದ ಕನ್ನಡ ಪುಸ್ತಕಗಳ ಬೈಲಿ ರೂಪ ಪ್ರಕಟಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಸಕ್ತಿ ತೋರಿದೆ. ಈ ರೀತಿ ಇತರರ ಕಾರ್ಯಕ್ಷೇತ್ರದಲ್ಲಿ ಹಸ್ತಕ್ಷೇಪ ಒಂದು ಅನುಕೂಲಸಿಂಧು ಮತ್ತು ಸ್ವಕ್ಷೇತ್ರದ ಕರ್ತವ್ಯಲೋಪ ಮರೆಸುವ ಪರಿಯಾಗಿದೆ. ಇನ್ನೊಂದೆಡೆ ಸಗಟು ಖರೀದಿ ಸಮಿತಿ ಅಧ್ಯಕ್ಷರೂ ಆಗಿದ್ದ ಮಾಜಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೊಬ್ಬರು ಗ್ರಂಥಾಲಯಗಳಿಗಾಗಿ ಸರ್ಕಾರ ಯೋಜಿಸಿರುವ ಸಗಟು ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಪುಸ್ತಕ ಪ್ರಾಧಿಕಾರಕ್ಕೆ ವಹಿಸಬೇಕು ಎಂದು ಆಗ್ರಹಿಸುವ ಮೂಲಕ ಗ್ರಂಥಾಲಯ ಕ್ಷೇತ್ರಕ್ಕೆ ಸ್ಪಷ್ಟ ಹಸ್ತಕ್ಷೇಪ ಮಾಡಿದ್ದಾರೆ.

ಕನ್ನಡ ಪುಸ್ತಕಗಳಿಗೊಂದು ಅಮೆಜಾನ್ ಡಾಟ್ ಕಾಂ ಸಾಧ್ಯವಾದೀತೆ? ಕನ್ನಡ ಪುಸ್ತಕೋದ್ಯಮ/ ಪುಸ್ತಕ ಪ್ರಾಧಿಕಾರ ಈ ದಿಕ್ಕಿನತ್ತ ಚಿಂತಿಸಬೇಕಿದೆ. ಕನ್ನಡ ಪ್ರಕಾಶಕರಲ್ಲರ ಸಂಯೋಜಿತ ಗ್ರಂಥಸೂಚಿಯೊಂದನ್ನು ಪ್ರತೀವರ್ಷ ಪ್ರಕಟಿಸುವಂತಾದರೆ ಓದುಗರಿಗೆ, ಕನ್ನಡ ಪುಸ್ತಕ ಪ್ರದರ್ಶನ ಮತ್ತು ಉತ್ಸವಗಳಿಗೆ ಸಹಕಾರಿಯಾಗುತ್ತದೆ. ಪ್ರಕಾಶಕರು ಕನ್ನಡ ಪುಸ್ತಕಗಳಿಗೆ ISBN (International Standard Book Number) ನಮೂದಿಸುವುದಿಲ್ಲವಾಗಿ ಅಂತರರಾಷ್ಟ್ರೀಯ ಮಟ್ಟದ 2,21,292 ಪ್ರಕಾಶಕರ, 9,71,534 ಲೇಖಕರ 30,71,854 ಪುಸ್ತಕಗಳ ಮಾಹಿತಿ ಹೊಂದಿರುವ ISBN ದತ್ತಾಂಶದಲ್ಲಿ (isbndb.com) ಕನ್ನಡ ಪುಸ್ತಕಗಳ ವಿವರ ಇಲ್ಲ. ಪುಸ್ತಕ ಮಾರಾಟಗರರ ತಾಣಗಳಿಗೆ ಸಂಪರ್ಕ ಕಲ್ಪಿಸಿ ಬೆಲೆ ಮತ್ತಿತರ ವಿವರ ನೀಡುವ ಈ ಉಪಯುಕ್ತ ದತ್ತಾಂಶದಿಂದ ಪುಕ್ಕಟೆಯಾಗಿ ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳ ವಿವರ ದೊರೆಯಬಹುದಾದ ಒಂದು ಅವಕಾಶ ತಪ್ಪಿದೆ. ಇತರ ಭಾರತೀಯ ಭಾಷೆಗಳಂತಲ್ಲದೆ ಕನ್ನಡದ ಬಗೆಗಿನ ಇಂಗ್ಲಿಷ್ ಪುಸ್ತಕಗಳು ಕೂಡ (ಭಾಷಾಂತರಗೊಂಡವೂ ಸೇರಿ) ಇದರಲ್ಲಿ ತುಂಬ ಕಡಿಮೆ. ಕನ್ನಡ ಪುಸ್ತಕೋದ್ಯಮ ಇತ್ತ ಗಮನ ಹರಿಸಬೇಕಿದೆ. ಅಲ್ಲದೆ Anytamil.com ಮಾದರಿಯ ಕನ್ನಡ ಪುಸ್ತಕಗಳ ಮಾಹಿತಿ ಕೊಡುವ ವೆಬ್ ಸೈಟ್‌ನ್ನು ನಮ್ಮಲ್ಲಿಯೂ ಬೆಳೆಸಬೇಕಿದೆ. ಮುಂಬರುವ ದಿನಗಳಲ್ಲಿ ಕನ್ನಡ ಲಿಪಿಯನ್ನು ಬಳಸಿಯೇ ಅಂತರ್ಜಾಲ ಮಾಹಿತಿ ತಾಣಗಳನ್ನು ಹುಡುಕುವ ಸಾಧ್ಯತೆಗಳಿವೆಯಾದರೂ proprietary ಮಾದರಿಯ 'ನುಡಿ' ಆತಂಕ ಹುಟ್ಟಿಸುತ್ತದೆ. ಶೋಧಯಂತ್ರಗಳು ಈಗಾಗಲೇ ಹಿಂದಿ, ಮರಾಠಿ, ಬೆಂಗಾಳಿ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ ಹುಡುಕಲು ಅನುವು ಮಾಡಿದ್ದು ಕನ್ನಡಕ್ಕೂ ಇಷ್ಟರಲ್ಲೇ ಆ ಸ್ಥಾನ ದೊರಕಬಹುದು.

ನಮ್ಮ ಕಂಪ್ಯೂಟರ್ ಮುಂದೆ ಕುಳಿತು ಪ್ರಪಂಚದ ಅತೀ ದೊಡ್ಡ ಗ್ರಂಥಾಲಯವಾದ ಲೈಬ್ರರಿ ಆಫ್ ಕಾಂಗ್ರೆಸ್ ನ online ಗ್ರಂಥಸೂಚಿಯನ್ನು ಇಂಟರ್‌ನೆಟ್ ಮೂಲಕ (<http://catalog.loc.gov/>) ತಲುಪಿ, browse ಆಯ್ಕೆ ಮಾಡಿ, 'Kuvempu' ಎಂದು ಟೈಪ್ ಮಾಡಿದರೆ ಕ್ಷಣಾರ್ಧದಲ್ಲಿ 118 ಕುವೆಂಪು ವಿರಚಿತ/ ಬಗೆಗಿನ ಪುಸ್ತಕಗಳಿವೆಯೆಂದು ತೋರಿಸುತ್ತದೆ. ಭಾಷೆಯನ್ನು 'ಕನ್ನಡ' ಕ್ಕೆ ಮಿತಿಗೊಳಿಸಿದ ಕೂಡಲೇ ಪುಸ್ತಕಗಳ ಸಂಖ್ಯೆ 101 ಆಗುತ್ತದೆ. ನಂತರ ಗ್ರಂಥಶೀರ್ಷಿಕೆಯ ಅಕಾರಾದಿಯಾಗಿ 1924ರ 'ಅಮಲನ ಕಥೆ' ಯಿಂದ ಇತ್ತೀಚಿನ ಪ್ರಕಟಣೆಯವರೆಗೆ ನಿಖರವಾದ ಸಂಪೂರ್ಣ ಮಾಹಿತಿ ದೊರಕುತ್ತದೆ. ಪುಸ್ತಕ microfilm ರೂಪದಲ್ಲಿದ್ದರೆ ಅದನ್ನೂ ತಿಳಿಸುತ್ತದೆ. ಈ ಪಟ್ಟಿಯನ್ನು ನಮ್ಮ ಕಡತಕ್ಕೆ ವರ್ಗಾಯಿಸಿ ವೈಯಕ್ತಿಕ ದತ್ತಾಂಶವನ್ನು ಬೆಳೆಸಬಹುದು ಅಥವಾ / ಮತ್ತು ಪಟ್ಟಿಯನ್ನು ಮುದ್ರಿಸಿ ಪಡೆಯಬಹುದು. ಇಷ್ಟೆಲ್ಲಾ ಎರಡು ನಿಮಿಷಗಳಲ್ಲಿ ಮುಗಿಯುತ್ತದೆ. ಎಲ್ಲೋ ದೂರದಲ್ಲಿ ಬೇರೆ ದೇಶದಲ್ಲಿರುವ ನೂರಾರು ಭಾಷೆಯ 2 ಕೋಟಿ 30 ಲಕ್ಷ ಗ್ರಂಥಗಳಿರುವ ಗ್ರಂಥಾಲಯದ ಸೂಚಿಯನ್ನು ನಾವಿರುವಲ್ಲೇ ಬಳಸಲು ಸಾಧ್ಯವಾದದ್ದು ಇಂಟರ್‌ನೆಟ್‌ನಿಂದ. ಹಾಗೆಯೇ ದೂರದ ಬ್ರಿಟೀಷ್ ಗ್ರಂಥಾಲಯಕ್ಕೆ (<http://catalogue.bl.uk/>) ಪ್ರವೇಶಿಸಿ ಅದರ 1 ಕೋಟಿ 30 ಲಕ್ಷ ಪುಸ್ತಕಗಳ ಸಂಘಟಿತ ಗ್ರಂಥಸೂಚಿಯ ಲೇಖಕರ ಸೂಚಿ ವಿಭಾಗದಲ್ಲಿ ಹುಡುಕಿ ಕುವೆಂಪು ಅವರ ೫೩ ಮತ್ತು ಬೇಂದ್ರೆಯವರ ೫೬ ಪುಸ್ತಕಗಳ ವಿವರ ಪಡೆಯಬಹುದು. ಹಲವಾರು ಹೊರದೇಶದ ಗ್ರಂಥಾಲಯಗಳನ್ನು ಉಪಯೋಗಿಸಿ ನಮಗೆ ಬೇಕಾದ ವಿಷಯಗಳ ಅಥವಾ ಲೇಖಕರ ಪುಸ್ತಕಗಳ ವಿವರಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಿದೆ. ಈ ಗ್ರಂಥಾಲಯಗಳು ಹತ್ತಾರು ಸಾವಿರ ಕನ್ನಡ ಪುಸ್ತಕಗಳನ್ನು ಹೊಂದಿವೆ. ಲೈಬ್ರರಿ ಆಫ್ ಕಾಂಗ್ರೆಸ್ ಪ್ರಕಟಿತ ಕನ್ನಡ ಪುಸ್ತಕಗಳನ್ನು ಕೊಳ್ಳುವ ಹಾಗೂ ಇತರ ಪುಸ್ತಕಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ವ್ಯಾಪಕ ವ್ಯವಸ್ಥೆ ಮಾಡಿದೆ. ಇದರ ಪ್ರಾದೇಶಿಕ ಕಛೇರಿ ದೆಹಲಿಯಲ್ಲಿದ್ದು ಇತ್ತೀಚೆಗೆ ಖ್ಯಾತ ಲೇಖಕರ 30 ರಿಂದ 60 ನಿಮಿಷಗಳ ಧ್ವನಿಯನ್ನು ಅವರ ಚಿತ್ರ ಮತ್ತು ವ್ಯಕ್ತಿಪರಿಚಯದೊಂದಿಗೆ (biodata) ಕೊಡುವ ಪ್ರಯತ್ನ ನಡೆಸಿದೆ. ಅಲ್ಲದೆ ಕೆಲವು NRI ಮಿತ್ರರು ಈ ಗ್ರಂಥಾಲಯಕ್ಕೆ ಹೆಚ್ಚು ಕನ್ನಡ ಪುಸ್ತಕಗಳನ್ನು ತಮ್ಮ ಹಣದಿಂದ ಕೊಂಡು ಸೇರಿಸಲೂ ಕರೆ ಕೊಟ್ಟಿದ್ದಾರೆ. ಈ ರೀತಿ ಇಂಟರ್‌ನೆಟ್ ಬಳಸಿ ಗ್ರಂಥಸೂಚಿಗಳ ಮೂಲಕ ಮಾಹಿತಿ ಪಡೆಯಲು ಇಂಗ್ಲೀಷ್ ಅವಶ್ಯಕ. ಆದರೆ ಕನ್ನಡ ಕೀಲಿಮಣಿ ಇಲ್ಲದೆ ಬಳಸಬಹುದಾದ ಮತ್ತು ತಪ್ಪು ಕಾಗುಣಿತ ಬಳಸಿದರೆ ಕೂಡಲೇ ಸರಿಯಾದ ಮಾರ್ಗದರ್ಶನ ನೀಡುವ ವ್ಯವಸ್ಥೆ ಇದಾಗಿದೆ.

ಸಮಗ್ರ ಗ್ರಂಥ ಸಂಗ್ರಹಣೆ: ಲೇಖಕರು, ಸಂಶೋಧಕರು ಮತ್ತು ಆಸಕ್ತಿಯುಳ್ಳ ನಾಗರಿಕರು ಇದುವರೆವಿಗೆ ಪ್ರಕಟಗೊಂಡ ಪುಸ್ತಕಗಳನ್ನು ನೋಡಬೇಕು ಅಥವಾ ಪರಿಶೀಲಿಸಬೇಕೆಂದರೆ ಸಮಗ್ರ ಗ್ರಂಥಸಂಗ್ರಹಣೆ ರಾಜ್ಯದಲ್ಲಿ ಕನಿಷ್ಠ ಒಂದು ಗ್ರಂಥಾಲಯದಲ್ಲಿಯಾದರೂ ಇದ್ದರೆ ಮಾತ್ರ ಸಾಧ್ಯ. ಮುಂದಿನ ಪೀಳಿಗೆಗಾಗಿ ಮತ್ತು ಪರಾಮರ್ಶನೆಗಾಗಿ ಸಮಗ್ರ ಗ್ರಂಥಸಂಗ್ರಹಣೆ ಅತ್ಯಾವಶ್ಯಕ. ಗ್ರಂಥಗಳ ಇರುವಿಕೆಯ ಬಗ್ಗೆ ಮಾಹಿತಿ ಒದಗಿಸಲು, ಗ್ರಂಥ ವಿವರಣಾ ಹತೋಟಿ (bibliographical Control) ಹೊಂದಲು ಮತ್ತು ಸಮಗ್ರ ಗ್ರಂಥಸೂಚಿ ತಯಾರಿಸಿ ಪ್ರಕಟಿಸಲು ಸಮಗ್ರ ಗ್ರಂಥ ಸಂಗ್ರಹಣ ಯೋಜನೆಯಿಂದ ಮಾತ್ರ ಸಾಧ್ಯ. ಇದೇ ಕಾರಣಕ್ಕಾಗಿ ರಾಜ್ಯದಲ್ಲಿಯೂ ಕಾಯಿದೆ ಇದೆ. ಈ ಕಾಯಿದೆಯನ್ವಯ ಪ್ರಕಟಗೊಂಡ ಪ್ರತೀ ಪುಸ್ತಕದ ಮೂರು ಪ್ರತಿಗಳನ್ನು ರಾಜ್ಯ ಗ್ರಂಥಾಧಿಕಾರಿಗಳಿಗೆ ಪುಕ್ಕಟ್ಟಿಯಾಗಿ ತಲುಪಿಸಬೇಕು. ಈ ಯೋಜನೆ ಬಹಳ ವರ್ಷಗಳಿಂದ ಇದ್ದರೂ ಕಾಯಿದೆಯನ್ನ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗದ್ದರಿಂದ ಇಂದು ಸಮಗ್ರ ಕನ್ನಡ ಪುಸ್ತಕಗಳ ಸಂಗ್ರಹವೇ ಇಲ್ಲ. ರಾಜ್ಯದಲ್ಲಿ ಕಾಯಿದೆಯನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ವ್ಯವಸ್ಥೆ ನಿರ್ಮಾಣ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಕಾಯಿದೆಯನ್ವಯ ಪಡೆಯುವ ಪ್ರತಿಗಳಿಗೆ ಕನಿಷ್ಠ ಬೆಲೆ ನೀಡುವ, ಸಾರಿಗೆ ಅಥವಾ ಅಂಚೆವೆಚ್ಚ ಭರಿಸುವ ಮತ್ತು ಪ್ರತಿಗಳನ್ನು ಲೇಖಕರು ಅಥವಾ ಪ್ರಕಾಶಕರು ಅವರಿಗೆ ಹತ್ತಿರದ ಯಾವುದಾದರೂ ಸಾರ್ವಜನಿಕ ಗ್ರಂಥಾಲಯ ಶಾಖೆಗೆ ತಲುಪಿಸಿ ನಗದು ಹಣ ಪಡೆಯುವಂತ ಉತ್ತೇಜಿತ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡರೆ ಮಾತ್ರ ಸಮಗ್ರಗ್ರಂಥ ಸಂಗ್ರಹಣೆ ಒಂದು ಸಾರ್ಥಕ ಯೋಜನೆ ಆಗಬಹುದು.

ನಮ್ಮ ದೇಶದ ಯಾವುದೇ ಗ್ರಂಥಾಲಯದಲ್ಲಿ ಎಲ್ಲ ಕನ್ನಡ ಪುಸ್ತಕಗಳು ಲಭ್ಯವಿಲ್ಲ. ರಾಷ್ಟ್ರಮಟ್ಟದಲ್ಲೂ ಕಾಯಿದೆ ಇದ್ದರೂ ಅದನ್ನು ನಂಬಿ ಸಮಗ್ರ ಕನ್ನಡ ಗ್ರಂಥ ಸಂಗ್ರಹಣೆ ನಿರೀಕ್ಷಿಸಲಾಗದು. ಆದ ಕಾರಣ ಯಾವುದೇ ಗ್ರಂಥಾಲಯ ಎಲ್ಲ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ಒದಗಿಸಲಾರದು. ದೇಶದ ಅತೀ ದೊಡ್ಡ ಗ್ರಂಥಾಲಯವೆನಿಸಿದ ರಾಷ್ಟ್ರೀಯ ಗ್ರಂಥಾಲಯ ಪ್ರಪಂಚದ ಪ್ರಥಮ ಹತ್ತು ದೊಡ್ಡ ಗ್ರಂಥಾಲಯಗಳಲ್ಲಿ ಒಂದಾದ ಚೀನೀ ರಾಷ್ಟ್ರೀಯ ಗ್ರಂಥಾಲಯದ ಐದನೇ ಒಂದಕ್ಕಿಂತ ಮತ್ತು ಅಮೇರಿಕದ ನ್ಯೂಯಾರ್ಕ್ ಸಾರ್ವಜನಿಕ ಗ್ರಂಥಾಲಯದ ಮೂರನೇ ಒಂದಕ್ಕಿಂತ ಕಡಿಮೆ ಗ್ರಂಥಸಂಗ್ರಹಣೆ ಹೊಂದಿದೆ. ರಾಷ್ಟ್ರೀಯ ಗ್ರಂಥಾಲಯ ಮತ್ತು ರಾಜ್ಯ ಕೇಂದ್ರ ಸಾರ್ವಜನಿಕ ಗ್ರಂಥಾಲಯಗಳೆರಡೂ ಕಾಯಿದೆಯನ್ವಯ ಎಲ್ಲ ಪ್ರಕಟಿತ ಪುಸ್ತಕಗಳನ್ನು ಹೊಂದಿರಬೇಕಿದ್ದರೂ ಇಂತಹ ರಾಷ್ಟ್ರೀಯ ಗ್ರಂಥಾಲಯದಲ್ಲಿ 32,000 ಮತ್ತು ದೆಹಲಿ ಸಾರ್ವಜನಿಕ

ಗ್ರಂಥಾಲಯದಲ್ಲಿ 3500 ಕನ್ನಡ ಪುಸ್ತಕಗಳಿವೆ. ಸುಮಾರು 32,000 ಕನ್ನಡ ಪುಸ್ತಕಗಳಿವೆಯೆಂದು ಬಹಳ ವರ್ಷಗಳಿಂದ ಹೇಳಿಕೊಳ್ಳುವ ರಾಷ್ಟ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡಿದರೆ ಬಹುಅಂತಸ್ಥಿನ ಕಟ್ಟಡದ ನೆಲಮಾಳಿಗೆಯಲ್ಲಿ ಮಸಿಬಳೆದ ರದ್ದಿಯಂತೆ ಕಾಣುವ ಯಾರೂ ಬಳಸದ ಒಂದು ಸಾಲು ಕನ್ನಡ ಪುಸ್ತಕಗಳನ್ನು ಕಾಣಬಹುದು. ಕೆಲವು ಕಾಲ ಕಾಯಿದೆಯನ್ವಯ ದಕ್ಷಿಣದ ಪ್ರಾದೇಶಿಕ (ಚೆನ್ನೈನಲ್ಲಿರುವ) ಕೊನೆಮರ ಗ್ರಂಥಾಲಯಕ್ಕೆ ತಲುಪಿದ ಕನ್ನಡ ಪುಸ್ತಕಗಳ ವಿಳಾಸವೇ ಇಲ್ಲ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳೆಷ್ಟು ಎಂಬುದು ಅಂದಾಜಿಗೆ ಬಿಟ್ಟಿದ್ದು. ನಮ್ಮ ಯಾವ ಗ್ರಂಥಾಲಯಗಳೂ ತಮ್ಮಲ್ಲಿರುವ ಕನ್ನಡ ಪುಸ್ತಕಗಳೆಷ್ಟು ಎಂಬುದನ್ನು ತಮ್ಮ ಇಂಟರ್‌ನೆಟ್ ತಾಣಗಳಲ್ಲಿ ತಿಳಿಸಿಲ್ಲ. ಇರುವ ಪುಸ್ತಕಗಳಿಗೆ ಸಮರ್ಪಕ ಗ್ರಂಥಸೂಚಿಗಳಿವೆಯೇ, ಅವುಗಳನ್ನು

ವಿವಿಧ ಗ್ರಂಥಾಲಯಗಳಲ್ಲಿ ಭಾರತೀಯ ಬಾಷೆ ಪುಸ್ತಕಗಳ ಸಂಗ್ರಹ									
ಬಾಷೆ	ವಿಶ್ವ ಗ್ರಂಥ ಸೂಚಿ		ರಾಷ್ಟ್ರೀಯ ಗ್ರಂಥಾಲಯ ದೆಹಲಿ		ಸಾರ್ವಜನಿಕ ಗ್ರಂಥಾಲಯ		ವಾರ್ಷಿಕ ಪ್ರಕಟಣೆ		
	ಅಂಕಿ	ಶೇ.	ಅಂಕಿ	ಶೇ.	ಅಂಕಿ	ಶೇ.	ಅಂಕಿ	ಶೇ.	
ತೆಲುಗು	15,181	5.71	20,000	4.59	2,969	0.29	2687	4.68	
ಮರಾಠಿ	18,982	7.13	37,000	8.48	4,525	0.44	4259	7.42	
ಸಂಸ್ಕೃತ	19,348	7.27	20,000	4.59	920	0.09	585	1.02	
ಗುಜರಾತಿ	19,785	7.44	37,000	8.48			2462	4.29	
ಬೆಂಗಾಳಿ	34,347	15.75	85,000	19.49	6,305	0.61	4286	7.47	
ಉರ್ದು	41,910	15.75			91,932	8.87	1626	2.83	
ತಮಿಳು	51,777	19.46	57,000	13.07	22,401	2.16	5879	10.24	
ಹಿಂದಿ	64,727	24.33	80,000	18.34	897,826	86.61	16026	27.93	
ಆಸ್ಸಾಮಿ			12,000	2.75	175	0.02	1019	1.78	
ಕನ್ನಡ			32,000	7.34	3,550	0.34	1500	2.61	
ಕಾಶ್ಮೀರಿ			34,500	7.91			85	0.15	
ಒರಿಯ			19,500	4.47	1,358	0.13	597	1.04	
ಸಿಂಧಿ			2,100	0.48	2,726	0.26	112	0.2	
ಮಲಯಾಳ					2,003	0.19	2573	4.48	
ಮೊತ್ತ	266,057		436,100		1,036,690		57386	100	
ಆಂಗ್ಲ					399,274	38.51	12528	21.83	
ಇತರೆ							13690	23.86	

ಗಣಕೀಕರಿಸಲಾಗಿದೆಯೇ? ಆಗಿದ್ದರೆ ಆಯಾ ಸಂಸ್ಥೆಗಳ ತಾಣಗಳ ಮೂಲಕ ಇಂಟರ್‌ನೆಟ್‌ನಲ್ಲಿ ದೊರಕಿಸಿಕೊಟ್ಟಿದ್ದಾರೆಯೇ ಎಂದರೆ ಅದೂ ಆದಂತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಅನ್ಯ ದೇಶದ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳು ಗಣನೀಯವಾಗಿ ಇರುವುದೂ ಅಲ್ಲದೆ ಅವುಗಳನ್ನು ಅಚ್ಚುಕಟ್ಟಾಗಿ online ಗ್ರಂಥಸೂಚಿಯಲ್ಲಿ ಪ್ರಪಂಚದಾದ್ಯಂತ ಬಿತ್ತರಿಸುತ್ತಿರುವಾಗ ನಮ್ಮದು ನಾಚಿಕೆಗೇಡಿನ ಸ್ಥಿತಿ. ನಮ್ಮ ಗ್ರಂಥಾಲಯಗಳ

ಕಂಪ್ಯೂಟರೀಕರಣ ಬ್ಯಾಂಕ್ ಮತ್ತು ರೈಲ್ವೇ ಕಂಪ್ಯೂಟರೀಕರಣಕ್ಕಿಂತ ಸುಮಾರು 5-10 ವರ್ಷ ಮುಂಚೆ ಆರಂಭವಾಗಿ ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚಾಗಿದೆ. ಆದರೆ ಇದರ ಫಲಿತಾಂಶ ಯಾರಿಗೆ ಎಷ್ಟು ಲಭ್ಯ ತಿಳಿಯದು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಾಲ್ಕಾರು ವರ್ಷಗಳಿಂದ ಗಣಕೀಕರಣದ ಪ್ರಯತ್ನದಲ್ಲಿದ್ದರೂ, ಕನ್ನಡ ಶೀರ್ಷಿಕೆಗಳ ಸೂಚಿ ಪ್ರಕಟವಾಗಿಲ್ಲ. ಇಂಟರ್‌ನೆಟ್ ತಾಣದಲ್ಲಿ ಆಯಾ ವರ್ಷದ ಪುಸ್ತಕಗಳ ಪಟ್ಟಿಯೂ ಕಾಣಿಸಿಗದು. ಇಂತಹ ಪರಿಸ್ಥಿತಿಯಲ್ಲಿ 'ಸಿರಿಗನ್ನಡ ಪರಾಮರ್ಶನ ಗ್ರಂಥಾಲಯ' ಸಾರ್ವಜನಿಕ ಗ್ರಂಥಾಲಯ ಇಲಾಖೆಯ ದೇಣಿಗೆಯನ್ನು ಅವಲಂಬಿಸದೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕಗಳ ಪಟ್ಟಿ ಮತ್ತು ವಿಮರ್ಶೆಗಳನ್ನು ಆಧರಿಸಿ ಒಂದು ದತ್ತಾಂಶವನ್ನು ಕೂಡಲೆ ಆರಂಭಿಸಿ ಎಲ್ಲ ಕನ್ನಡ ಪುಸ್ತಕಗಳ ಒಂದು ಪ್ರತಿಯನ್ನು ಖರೀದಿಸುವ ಮತ್ತು ಪ್ರಕಟಿತ ಪುಸ್ತಕಗಳನ್ನು ಮುಖ್ಯಪಟ್ಟಣಗಳಲ್ಲಿ ಪುಸ್ತಕವ್ಯಾಪಾರಿಗಳು ಖರೀದಿಸಿ ಕೊಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಒಂದು ಕೋಟಿ ರೂಪಾಯಿ ವೆಚ್ಚದ ಕಟ್ಟಡ ಹೊಂದಿರುವ ಗ್ರಂಥಾಲಯ ಪುಕ್ಕಟೆ ಪ್ರತಿಗಾಗಿ ಹಾತೊರೆದರೆ ರಾಷ್ಟ್ರೀಯ ಗ್ರಂಥಾಲಯ ಮತ್ತು ರಾಜ್ಯ ಕೇಂದ್ರ ಗ್ರಂಥಾಲಯದ ಗತಿಯೇ ಬಂದೀತು. ಆಯಾ ವರ್ಷದ ಪ್ರಕಟಣೆಗಳ ವಿವರವನ್ನು ದತ್ತಾಂಶಕ್ಕೆ ಮೊದಲು ತುಂಬಿಸಲು ಆರಂಭಿಸಬೇಕು. ಆ ನಂತರ ಮೇಲೆ ತಿಳಿಸಿದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಸೂಚಿಯಲ್ಲಿರುವ ಕನ್ನಡ ಪುಸ್ತಕಗಳ ವಿವರ, ಇಂಟರ್‌ನೆಟ್‌ನಲ್ಲಿ ಸುಲಭವಾಗಿ ಲಭ್ಯವಿರುವ ವಿವರ, ಇತ್ಯಾದಿ ಸೇರಿಸಿ, ಆ ಎಲ್ಲ ಪುಸ್ತಕಗಳನ್ನೂ ಕೂಡಲೆ

ಖರೀದಿಸುವ ವ್ಯವಸ್ಥೆಯಾಗಬೇಕು. ಇದೇ ರೀತಿ 'ರಾಷ್ಟ್ರೀಯ ಗ್ರಂಥ ಸೂಚಿ' (1956-86) ಯ ಕನ್ನಡ ವಿಭಾಗ ಮತ್ತು ಬ್ರಿಟೀಷ್ ಗ್ರಂಥಾಲಯದ ಕನ್ನಡ ಪುಸ್ತಕಗಳ ಮುದ್ರಿತ ಸೂಚಿಗಳನ್ನೂ ಬಳಸಿಕೊಳ್ಳಬಹುದು.

ಡಿಜಿಟಲ್ ಗ್ರಂಥಾಲಯ ಸನ್ನಿ: ಇತ್ತೀಚಿನ ಖಯಾಲಿ ಎಂದರೆ ಕೆಲವರು ಏಕೆಂದರೆ ಡಿಜಿಟಲ್ ಗ್ರಂಥಾಲಯ (ಅಂದರೆ ಪೂರ್ಣ ಪಠ್ಯದ ಇ-ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ) ಬೆಳೆಸುವ ಹುಮ್ಮಸ್ಸಿನಲ್ಲಿದ್ದು ಇನ್ನಷ್ಟು ಹಣ ಪೋಲಾಗುತ್ತಿದೆ. ಮುದ್ರಿತ ರೂಪದಲ್ಲಿ ಓದುಗರನ್ನು ಪಡೆಯದ ಕಾಪಿರೈಟ್ ಮುಕ್ತ ಪುಸ್ತಕಗಳು ವಿದ್ಯುನ್ಮಾನ ರೂಪದಲ್ಲಿ ಪಡೆಯುತ್ತವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಕೈಗೆತ್ತಿಕೊಂಡ ಬಿಳಿ ಆನೆಯಂತಹ ಯೋಜನೆಗಳಿವು. ಬಹುತೇಕ ಎಲ್ಲ ದಿನಪತ್ರಿಕೆಗಳು ವಿದ್ಯುನ್ಮಾನ ರೂಪದಲ್ಲಿ ಇಂಟರ್‌ನೆಟ್‌ನಲ್ಲಿ ದೊರೆತರೂ ನಾವು ಮುದ್ರಿತ ಪತ್ರಿಕೆಯನ್ನೇ ಓದಲು ಬಳಸುತ್ತೇವೆಂಬ ಎಲ್ಲರ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ನೋಡಿದಾಗ ಈ ಡಿಜಿಟಲ್ ಗ್ರಂಥಾಲಯಗಳ ಉಪಯುಕ್ತತೆ ಅರಿವಾಗುತ್ತದೆ. ಈ ಡಿಜಿಟಲ್ ಗ್ರಂಥಾಲಯಗಳು ಸ್ಥಾಯಿ (static) ರೂಪದ ಇ-ಪುಸ್ತಕಗಳನ್ನು ಕೊಡುತ್ತವೆ. ಮಾತು, ಚಿತ್ರ, 3D (ತ್ರಿಡಿ), ಚಲನಚಿತ್ರ, ಚೇಷ್ಟಾ ಚಿತ್ರ (animation), hyper ಮಾಧ್ಯಮ ಮತ್ತು ಚುರುಕು ಬುದ್ಧಿಯ ಕಾರ್ಯದರ್ಶಿ ಇತ್ಯಾದಿಗಳನ್ನು ಒಳಗೊಂಡು ಗ್ರಾಹಕನ ದೃಷ್ಟಿ ಮತ್ತು ಶ್ರವಣೇಂದ್ರಿಯಗಳ ಸಮರ್ಪಕ ಮತ್ತು ಸಂಪೂರ್ಣ ಉಪಯೋಗಕ್ಕೆ ಒತ್ತುಕೊಡುವ 'ಜೀವಂತ' ಇ-ಪುಸ್ತಕಗಳನ್ನು ಸೃಷ್ಟಿಸಿಲ್ಲ. ಈ ದೃಷ್ಟಿಯಲ್ಲಿ ಇತ್ತ ಪುಸ್ತಕೋದ್ಯಮಕ್ಕೂ ಸೇರದೆ ಅತ್ತ ಗ್ರಂಥಾಲಯವೂ ಅಲ್ಲದೆ ಇದ್ದರೂ ಸುಮಾರು 4500 ಕನ್ನಡ ಪುಸ್ತಕಗಳ ಮಾಹಿತಿಯನ್ನು ಒಂದು ದತ್ತಾಂಶದಲ್ಲಿ ಸೇರಿಸಿ ಇಂಟರ್‌ನೆಟ್ ಮೂಲಕ ಕನ್ನಡದಲ್ಲಿ ಕೊಡಲು ಯತ್ನಿಸುತ್ತಿರುವ ಗಣಕಪರಿಷತ್ತಿನ ಗ್ರಂಥಸಂಪದ ಡಾಟ್ ಕಾಂ ಪ್ರಯತ್ನ ಮೆಚ್ಚಬೇಕಾಗುತ್ತದೆ. ಆದರೆ ದತ್ತಾಂಶ ಮತ್ತು ಸೂಚಿಯನ್ನು ಸೃಷ್ಟಿಸುವಲ್ಲಿ ಹಾಗೂ ಸರಿಯಾದ ಪೂರ್ಣ ಮಾಹಿತಿ ತುಂಬುವಲ್ಲಿ ಸರಳ ಸಾಮಾನ್ಯ ಅಂಶಗಳನ್ನು ಬಳಸದೆ ಫಲಿತಾಂಶ ಅಷ್ಟು ಉಪಯುಕ್ತವಾಗಿಲ್ಲ. ಅಲ್ಲದೆ ಈ ಯೋಜನೆಗೆ ಬೆನ್ನೆಲುಬಾಗಬೇಕಾದ ಗ್ರಂಥಸಂಗ್ರಹಣೆಯಾಗಲೀ, ಗ್ರಂಥ ಸಂಗ್ರಹಣೆ ಕಾರ್ಯಿಯಾಗಲೀ, ಪುಸ್ತಕೋದ್ಯಮದ ಬೆಂಬಲವಾಗಲಿ ಇಲ್ಲದೆ ಮಾಹಿತಿ ಸಂಗ್ರಹಣೆಗೆ ಸಂಬಂಧಪಟ್ಟವರ ಸಹಕಾರವಿಲ್ಲದೆ ಮೈಸೂರು ವಿ. ವಿ. ಪ್ರಕಟಿಸಿರುವ ಹಳೆಯ ಗ್ರಂಥಸೂಚಿಯಿಂದ ಸಿಕ್ಕ ಕೆಲವು ಹಳೇ ಪುಸ್ತಕಗಳ ಮಾಹಿತಿಯನ್ನು ತೆಗೆದು ಸೇರಿಸುವ ಪ್ರಯತ್ನ ಇದಾಗಿದೆ. ನುಡಿ ತಂತ್ರಾಂಶದ ಕೀಲಿಮಣೆ ಬಳಸಿ ತಪ್ಪು ಅಚ್ಚೊತ್ತಿರುವ ಮತ್ತು ಅಕಾರಾದಿ ವಿಂಗಡಿಸಿರುವಲ್ಲಿನ ತಪ್ಪಿನಿಂದಾಗಿ ಸೂಚಿಗಳು ಬಹಳ ಅಧ್ವಾನವಾಗಿವೆ. ಕುವೆಂಪು ಅಲ್ಲದೆ ಕೆ. ವಿ. ಪುಟ್ಟಪ್ಪ ಎಂಬುದನ್ನು ಮೂರು ರೀತಿಯಲ್ಲಿ ನಮೂದಿಸಿ ನಾಲ್ಕು ಪುಸ್ತಕಗಳು ನಾಲ್ಕು ಭಿನ್ನ ಲೇಖಕರ ಒಂದೊಂದು ಪುಸ್ತಕದಂತೆ ದಾಖಲಾಗಿವೆ. ಇಂತಹ ತಪ್ಪುಗಳಿಂದಾಗಿ ಕೇವಲ 4000 ಪುಸ್ತಕಗಳ ಮಾಹಿತಿ ಸೇರಿಸುವಷ್ಟರಲ್ಲೇ 1500 ಪ್ರಕಾಶಕರು ಮತ್ತು 3000 ವಿಭಿನ್ನ ಲೇಖಕರು ಈ ದತ್ತಾಂಶದಲ್ಲಿ ಉದ್ಭವಿಸಿದ್ದಾರೆ.

ಉಪಸಂಹಾರ: ಪ್ರೊ. ಕೆ ಎಸ್ ದೇಶಪಾಂಡೆಯವರ ನೇತೃತ್ವದ "ಕನ್ನಡ ಗ್ರಂಥಸೂಚಿ" ನಂತರ ಸಮಗ್ರ ಗ್ರಂಥಸೂಚಿ ನಿರ್ಮಾಣದತ್ತ ಯಾವುದೇ ಸಾರ್ಥಕ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಇದು ಅತ್ಯಂತ ಅವಶ್ಯಕವಾಗಿ ಆಗಬೇಕಾದ ಕಾರ್ಯವಾಗಿದ್ದು, ಕನ್ನಡ ಪುಸ್ತಕೋದ್ಯಮ ಹಾಗೂ ವಿವಿಧ ಸಾಹಿತ್ಯ ಪ್ರಾಕಾರಗಳು ಬೆಳೆದು ಬಂದ ಹಾದಿಗೆ ಮಾರ್ಗಸೂಚಿಯೂ ಹೌದು. ಪ್ರಕಾಶಕರು ತಮ್ಮ ಪುಸ್ತಕಗಳಿಗೆ ಕಡ್ಡಾಯವಾಗಿ ISBN ನಮೂದಿಸುವುದರಿಂದ ಪ್ರಸಕ್ತ ಕನ್ನಡ ಪ್ರಕಟಣೆಗಳ ದಾಖಲೆಯಾದರೂ ದೊರೆಯುತ್ತದೆ. ಸದ್ಯಕ್ಕೆ ಇಂಟರ್‌ನೆಟ್ ಮೂಲಕ ಕನ್ನಡ ಪುಸ್ತಕಗಳನ್ನು ಹುಡುಕುವವರಿಗೆ ಅನುಕೂಲವಾಗುವಂತೆ ಎಲ್ಲ ಕನ್ನಡ ತಾಣಗಳ ವಿಳಾಸಗಳ ಪಟ್ಟಿಯನ್ನು ಕೊಟ್ಟು ತಾಣಗಳಿಗೆ hyperlink ಸಂಪರ್ಕ ಕಲ್ಪಿಸಿ ಕೊಡುವ ಒಂದು ತಾಣವನ್ನಾದರೂ ನಿರ್ಮಿಸುವುದು ಅವಶ್ಯಕ. ಖ್ಯಾತ ಲೇಖಕರ ಪ್ರತಿಷ್ಠಾನಗಳು ಅವರ ಪುಸ್ತಕಗಳ ಬಗೆಗಿನ ಮಾಹಿತಿಯನ್ನು ತಾಣಗಳಲ್ಲಿ ಪ್ರಕಟಿಸಿದರೆ ಅನುಕೂಲವಾಗುತ್ತದೆ. ಕನ್ನಡ ಲೇಖನಗಳ ಸಮಗ್ರ ಸೂಚಿ ಮತ್ತು ಸಂಗ್ರಹ ಸಾಧಿಸಲು ಪುಸ್ತಕಗಳಿಗಿಂತ ಭಿನ್ನವಾದ ಬೇರೆಯೇ ಮಾರ್ಗ ಮತ್ತು ತಂತ್ರದ ಅವಶ್ಯಕತೆ ಇದೆ. ಈಗಾಗಲೇ ಇಂಟರ್‌ನೆಟ್‌ನಲ್ಲಿ ಪ್ರಚಲಿತವಿರುವ ಸ್ವಯಂ ಲೇಖಕರೇ ಸುಲಭದಲ್ಲಿ ತಮ್ಮ ಲೇಖನಗಳನ್ನು ಸೇರಿಸಬಹುದಾದ ಮುಕ್ತ ಡಿಜಿಟಲ್ ಆಗರಗಳು (open digital archives) ಇದಕ್ಕೆ ಒಂದು ಉತ್ತಮ ಮಾರ್ಗ.

ಗ್ರಂಥ ಋಣ:

ಅರುಣ್ ಜೋಳದ ಕೊಡ್ಲಿಗಿ. "ಕನ್ನಡ ವಿಶ್ವವಿದ್ಯಾಲಯದ ಮಹತ್ವದ ಯೋಜನೆ: 'ಸಂಶೋಧನಾ ಕರ್ನಾಟಕ' ", ಪ್ರಜಾವಾಣಿ ಸೆಪ್ಟೆಂಬರ್ ೨೫, ೨೦೦೭, ಶಿಕ್ಷಣ ವಿಭಾಗ, ಪು. III.

ಮರೀಚಿಕೆಯಾದ ಕನ್ನಡ ಪುಸ್ತಕಗಳ ಸಮಗ್ರ ಸೂಚಿ ಮತ್ತು ಸಂಗ್ರಹ

ಕರೀಗೌಡ ಬೀಚನಹಳ್ಳಿ. “ಪಿಎಚ್. ಡಿ. ಗುಣಮಟ್ಟ ತಗ್ಗಿಸಿದವರಾರು?”, ಪ್ರಜಾವಾಣಿ, ನವೆಂಬರ್ ೮, ೨೦೦೬, ಸಾಪ್ತಾಹಿಕ ಪುರವಣಿ, ಪು. ೩.

ಜವರೇಗೌಡ, ದೇ. “ಮೊದಲ ಮಾತು”, ಕನ್ನಡ ಗ್ರಂಥಸೃಜಿ, ಸಂಪುಟ ೧. ಮೈಸೂರು: ಮೈಸೂರು ವಿಶ್ವವಿದ್ಯಾಲಯ, ೧೯೭೧.

ನರಹಳ್ಳಿ ಬಾಲಸುಬ್ರಹ್ಮಣ್ಯ. “ಕನ್ನಡ ಅಧ್ಯಯನ ಮತ್ತು ಆಕರ ಸಾಹಿತ್ಯ”, ಪ್ರಜಾವಾಣಿ, ಡಿಸೆಂಬರ್ ೪, ೨೦೦೫, ಸಾಪ್ತಾಹಿಕ ಪುರವಣಿ ಪು. ೩.

ನಾಗಪ್ಪ, ಬಿ. “ಕನ್ನಡ ಗ್ರಂಥಸೂಚಿಗಳು”, ಗ್ರಂಥಾಲಯ ರಜತ ದೀಪ್ತಿ (ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಜತೋತ್ಸವ ನೆನಪಿನ ಸಂಪುಟ). ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ, ೧೯೯೮, ಪು. ೧೦೫-೧೧೭.

ಶ್ರೀಧರ್, ಎಂ. ಎಸ್. “ವಿಶ್ವ ಗ್ರಂಥಸೂಚಿಯಲ್ಲಿ ಕನ್ನಡ ಪುಸ್ತಕಗಳಿಲ್ಲ!” , ವಿಜಯ ಕರ್ನಾಟಕ, ಮಾರ್ಚ್ ೭, ೨೦೦೩, ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷ, ಪು. ೨.

ಶ್ರೀಧರ್, ಎಂ. ಎಸ್. “ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳ ಮಾಹಿತಿ”, ಕನ್ನಡ ಪ್ರಭ, ಜನವರಿ ೭, ೨೦೦೫, ಪು. ೬.

ಶ್ರೀಧರ್, ಎಂ. ಎಸ್. “ ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳೆಷ್ಟು?”, ಕನ್ನಡ ಪ್ರಭ, ಜನವರಿ ೨೮, ೨೦೦೫, ಪು. ೬.

ಶ್ರೀಧರ್, ಎಂ. ಎಸ್. “ಕನ್ನಡ ಕೃತಿಗಳು ಡಿಜಿಟೈಸ್ ಆಗಲಿವೆ !”, ಪ್ರಜಾವಾಣಿ, ನವೆಂಬರ್ ೬, ೨೦೦೫, ಪು. ೬.

ಲೇಕಖರ ವಿವರ

ಡಾ. ಎಂ ಎಸ್ ಶ್ರೀಧರ್‌ರವರು ಗಣಿತ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಕಳೆದ ೩೬ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ೧೯೭೮ ರಿಂದ ಇಸ್ಕೋ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಎನ್ ಎ ಎಲ್, ಐ ಐ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ಅವರು ೪ ಪುಸ್ತಕಗಳು ಮತ್ತು ೮೮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪುಸ್ತಕಗಳಿಗಾಗಿ ೫ ಪಠ್ಯಗಳನ್ನೂ ಬರೆದಿದ್ದಾರೆ. ಇವರು ಮುಕ್ತ ವಿಶ್ವವಿದ್ಯಾನಿಲಯಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ೧೯ ಪಠ್ಯ ಸಾಮಗ್ರಿಯನ್ನು ರಚಿಸಿದ್ದಾರೆ. ಇದಲ್ಲದೆ ಸುಮಾರು ೪೫ ಲೇಖನ/ ಪ್ರವಚನಗಳನ್ನು ವಿವಿಧ ಸಮ್ಮೇಳನ / ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.

E-mail: sridharmirle@yahoo.com, mirlesridhar@gmail.com, sridhar@isac.gov.in ;
Phone: 91-80-25084451; **Fax:** 91-80-25084476.